

# ಕರ್ನಾಟಕ ನರಕಾಸುರ ವಿಜಯವ್ರತ್ಯಾಗಂ

ಸೀದ್ಧಾಂತಿ ಶಿವಶಂಕರ ಶಾಸ್ತ್ರಿ



ಕರ್ನಾಟಿಕ ಸರಕಾಸುರ ವಿಜಯ ನ್ಯಾಯೋಗಂ :  
ಸಿದ್ಧಾಂತಿ ಶಿವಶಂಕರ ಶಾಸ್ತ್ರಿ  
ಕರ್ನಾಟಿಕ ವಿದ್ಯಾವಧ್ಯಕ ಸಂಖೆ, ಧಾರವಾಡ

ಉಧಿಕ ನೆರವು : ಕರ್ನಾಟಿಕ ರಾಜ್ಯ ಸರಕಾರ

KARNAATAKA NARAKAASURA VIJAYA VYAAYOGAM:  
A Play in Kannada by  
Siddhanti Shivashankar Shastri

Published in 1985 by  
Siddhaling Pattanshetti  
Secretary  
Karnatak Vidyavardhak Sangha, Dharwad - 580 001

© Karnatak Vidyavardhak Sangha, Dharwad

Pages : 36                      Copies : 5000

Printed at  
Lalita Mudralayya, Market, Dharwad - 580 001

## ಮೊದಲ ಮಾತ್ರೆ

ಕ್ರಿ.ಶ. ೧೯೭೦ ರಲ್ಲಿ ಸಾಫ್ಟೀಗೋಂಡ ಕನಾಟಪ್ಪಕ ವಿದ್ಯಾವರ್ಥಕ ಸಂಘವು ಕನಾಟಪ್ಪಕದ ಅತ್ಯಂತ ಪಾರಚೇಸಿದ್ದಾದ, ಸಾಹಿತ್ಯಕ, ಮತ್ತು ಸಾಂಸ್ಕೃತಿಕ ಜೀವನದಲ್ಲಿ ಕನ್ನಡದ ಜನನಾಡಿಯನ್ನು ಮಿಡಿದ ತುಂಬ ಮಹತ್ವದ ಸಂಸ್ಥೆಯಾಗಿದೆ. ಕನಾಟಪ್ಪಕದ ಅನೇಕ ಬರೆಹಗಾರರು ಕವಿಗಳು ಸಾಮಾಜಿಕ ಕಾರ್ಯಕರ್ತರು ಈ ಸಂಸ್ಥೆಯಿಂದ ಸ್ವಾತ್ಮ ಪಡೆದು, ಹೆಸರು ಪಡೆದು ನಾಡಿನ ತುಂಬ ತಮ್ಮ ಕಾರ್ಯಕ್ರಮವನ್ನು ವಿಸ್ತರಿಸಿ ಕೊಂಡಿದ್ದಾರೆ.

ತನ್ನ ಹಕ್ಕಿನಾರಭ್ಯಾದಿಂದ ಕನಾಟಪ್ಪಕ ವಿದ್ಯಾವರ್ಥಕ ಸಂಘವು ಕನ್ನಡ ಭಾಷೆ ಹಾಗೂ ಸಾಹಿತ್ಯದ ಬೆಳನಣಿಗಾಗಿ ಅವಿರತವಾಗಿ ಶ್ರಮಿಸುತ್ತೆ ಬಂದಿದೆ. ಹಲವಾರು ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದರೊಂದಿಗೆ ಧಾರವಾಡಣನ್ನು ಕೇಂದ್ರ ವನ್ನಾಗಿ ಇಟ್ಟುಕೊಂಡು ಸಮಸ್ತ ಕನಾಟಪ್ಪಕದ ಲೇಖಕರನ್ನು, ವಿಚಾರವಂತರನ್ನು ಒಂದುಗೂಡಿಸಿ ಬೆಳಕಿಗೆ ತರುವ ಕಾರ್ಯವನ್ನು ಸಂಘವು ಮೊದಲಿನಿಂದ ಸೆಯಮಿತವಾಗಿ ಮಾಡುತ್ತೆ ಬಂದಿದೆ.

ಕನ್ನಡ ಬರೆಹಗಾರರ ಬಳಗವನ್ನು ಕಟ್ಟಿ ಅವರಿಂದ ವಿವಿಧ ವಿಷಯಗಳನ್ನು ಕುರಿತು ಗ್ರಂಥಗಳನ್ನು ಬರೆಸಿ ಅಥವಾ ಸ್ವರ್ಥಗಳನ್ನು ಏರ್ಫಡಿಸಿ ಗ್ರಂಥರಚನೆಗೆ ಪ್ರೋತ್ಸಾಹ ನೀಡಿ ತನ್ನಾಲಕ ಮೂಡಿಬಂದ ಕೃತಿಗಳನ್ನು ತುಂಬ ಪರಿಶ್ರಮದಿಂದ ಪ್ರಕಟಿಸಿ ಅವುಗಳನ್ನು ನಾಡಿನ ತುಂಬ ಹರಡಿದ್ದ ಕನ್ನಡಾಭಿಮಾನಿಗಳಿಗೆ ತಲುಪಿಸುವ ಮಹತ್ವದ ಚಾರಿತ್ರಿಕ ಹೊಕ್ಕಾರಿಕೆಯನ್ನು ಸಹ ಸಂಘವು ನಿರ್ವಹಿಸಿಕೊಂಡು ಬಂದಿದೆ.

ಈ ನಿಟ್ಟನಲ್ಲಿ ಸಂಘವು ಸಾಹಿತ್ಯಕ ಜಗತ್ತಿನಲ್ಲಿ ಬಹುಕಾಲ ಉಳಿಯುವಂಥ ಸೂರಾಯ ಪುಸ್ತಕಗಳನ್ನು ಪ್ರಕಟಿಸಿದ್ದ ಅವು ಸಂಘದ ಚರಿತ್ರೆಯಲ್ಲಿ ಉಳಿಯುವಂಥ ಕೃತಿಗಳು. ಈಚೆಗೆ ಕೆಲವು ವರ್ಷಗಳಿಂದ ಸಂಘದ ಪ್ರಕಾಶನ ವಿಭಾಗವು ನಾಡಿನಲ್ಲಿ ಬೆಳೆದು ಬಂದ ಪ್ರಕಾಶನದ ಪ್ರಸಾರಿಸಿದೆ ಸ್ವರ್ಥಕ್ರಾಂತಿಕವಾಗಿ ಹೊಂದಿಕೊಂಡು ಹೊಗಳಾಗಿ ಪುಸ್ತಕ ಪ್ರಕಟಣೆಯ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿತು.

ಈಗ ಅನತಿ ಕಾಲದಲ್ಲಿಯೇ ತನ್ನ ಆಯುಷ್ಯದ ಸೂರಣೆಯ ವರ್ಧಣಿ ಉತ್ತಮವ ನನ್ನ ಸಂಘವು ಆಚರಿಸಲಿರುವ ಸಂದರ್ಭದಲ್ಲಿ ಪ್ರವರ್ಥಾವಿಯಾಗಿ ತನ್ನ ಪಾರಚೇಸೆಗೌರವವನ್ನು ಮರೆದ ಕೆಲವಾರು ಕೃತಿಗಳನ್ನು ಅಯ್ಯಿತ್ತು ಕೊಂಡು ಅವುಗಳ ನುರು ಮುದ್ರಣದ ಯೋಜನೆಯನ್ನು ಕಾಂಡಿಸಿತು. ಹಿಂದೆ ಸಂಘವು ಪ್ರಕಟಿಸಿದ ಅನೇಕ ಪುಸ್ತಕಗಳು ಇಂದು ಕಾಲಗಭದಲ್ಲಿ ಸೇರಿಹೋಗಿ ಅವುಗಳ ಪ್ರತಿಗಳು, ಕೆಲವು ಕೃತಿ

ಗಳ ಹೆಸರುಗಳು ಸಹ ಗೈತ್ತಿಲ್ಲದಂತೆ ಆಗಬಿಟ್ಟಿವೆ. ಸಂಘದ ಇಡೀ ಚರಿತ್ರೆಯನ್ನು ಒಟ್ಟುಗೊಡಿಸಿ ಮಹತ್ವದ ಸಂಶೋಧನ ಗ್ರಂಥವೇಂದನ್ನು ಜವಾಬ್ದಾರಿಯತ ವಿದ್ಯಾಂಸರೋಬೃಂದ ಬರೆಸಬೇಕೆಂಬ ವಿಚಾರ ಸಹ ಸಂಸ್ಥೆಗಿದೆ. ಅದಕ್ಕೆ ಅನುಕೂಲಕರವಾಗಿ ಸಹಾಯಕವಾಗುವಂಧ ಕಾರ್ಯವೆಂದು ಸದ್ಯ ಉಪಲಬ್ಧವಿದ್ದ ಕೃತಿಗಳಲ್ಲಿ ಹದಿನ್ಯೇದು ಪ್ರಸ್ತುತಗಳನ್ನು ಆಯ್ದು ಅವುಗಳ ಮರುಮುದ್ರಣದ ಯೋಜನೆಯೊಂದನ್ನು ಹಮ್ಮಿಕೊಂಡು ಅದರ ವಿವರವನ್ನು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತ ಜಾಲಾಖೆಗೆ ಗೌರಾಗಿ ಪ್ರಾಧಿಕರಿಸಲಾಯಿತು. ಆಗ ಇಲಾಖೆಯ ನಿರ್ದೇಶಕರಾಗಿದ್ದ ಶ್ರೀ ನ. ನಾ. ಕರ್ತಾವಿ ಅವರು ಕರ್ನಾಟಕ ವಿದ್ಯಾಂಧರ್ಕ ಸಂಘದ ಬಗ್ಗೆ ತಾವು ಒಟ್ಟುಕೊಂಡಿದ್ದ ಅಭಿವಾನವನ್ನು ಹೃತ್ಯಾವಾಕ್ಯಕವಾಗಿ ನೇನೆಡು ಸಂಘವು ಹಮ್ಮಿಕೊಂಡ ಈ ಯೋಜನೆಯನ್ನು ಯಶಸ್ವಿಗೇರಿಸುವಲ್ಲಿ ಎಲ್ಲ ರೀತಿಯ ನೀರವು ನೀಡುವುದಾಗಿ ಆಶ್ವಾಸನೆ ಕೊಟ್ಟಿರು. ಅದರಂತೆ ಯೋಜನೆಯನ್ನು ಒಷ್ಟಿ ಸರ್ಕಾರವು ಹದಿನ್ಯೇದು ಪ್ರಸ್ತುತಗಳ ಪ್ರಕಾಶನಕ್ಕಾಗಿ ಏರಡು ಲಕ್ಷ ರೂಪಾಯಿಗಳನ್ನು ಅನುದಾನ ವಾಗಿ ಕೊಡುವಂತೆ ವ್ಯವಸ್ಥೆ ಮಾಡಿದ ಮಾನ್ಯ ಶ್ರೀ ಕರ್ತಾವಿ ಅವರು ಸಂಘವು ಈ ಅನುದಾನವನ್ನು ಸ್ವೀಕರಿಸುವ ಹೊತ್ತಿಗೆ ಭೌತಿಕವಾಗಿ ಇಲ್ಲವಾದದ್ದು ಸಂಘಕ್ಕೆ ಬಹಳ ದೊಡ್ಡ ನೋವು. ಹದಿನ್ಯೇದು ಕೃತಿಗಳ ಪ್ರಕಾಶನದ ಈ ಸಂಬಂಧದಲ್ಲಿ ಸಂಘವು ಅತ್ಯಂತ ಕೃತಜ್ಞತೆಯಿಂದ ಶ್ರೀ ಕರ್ತಾವಿ ಅವರನ್ನು ಸ್ವೀಕರಿಸುತ್ತದೆ.

ಸಂಘವು ಮರುಮುದ್ರಣದ ಪ್ರಕಾಶನ ಯೋಜನೆಯ ಮೂಲ ಹಂತವಾಗಿ ಅಯ್ದುಕೊಂಡ ಹದಿನ್ಯೇದು ಕೃತಿಗಳು ಇವು :

- ೧) ಶಾರ್ಯಸಾಗರ
- ೨) ಕನ್ನಡಿಗರ ಜನ್ಮಸಾಧಕತೆ
- ೩) ಸರ್ಕಾಸರ ವಿಜಯವಾಯೋಗಂ
- ೪) ಕರ್ನಾಟಕ ಕಥಾಸರಿತಾಗರ
- ೫) ಮೋಹಿನಿ ಅಧಿವಾ ನಿಂದಕರ ನಡವಳಿ
- ೬) ಕನ್ನಡ ಮಾತು ತಲೆಯೆತ್ತುವ ಬಗೆ
- ೭) ಕಾಲಿದಾಸ ಚರಿತ್ರೆ
- ೮) ಕರ್ನಾಟಕ ಯರ್ಯಾತಿನಾಟಕಂ
- ೯) ಗೃಹವೈದ್ಯಕವು
- ೧೦) ಭಾರತೀಯ ವಿದುಷಿಯರು
- ೧೧) ಶ್ರೀಯಃಸಾಧನ
- ೧೨) ಪಂಡಿತರಾಜ ಜಗನ್ನಾಥ
- ೧೩) ಇನ್ವೇಸನ ಚರಿತ್ರೆ

- (ಒ) ಶ್ರೀ ವಿದ್ಯಾರಣ್ಯ ಸಾಮಿಗಳು  
 (ಓ) ಸರಗುಂದದ ಬಂಡಾಯ

ಕ್ರಮವಾಗಿ ಪ್ರಕಟಿವಾಗುತ್ತಿದ್ದವ ಈ ಕೃತಿಗಳು ಸಹ ವಿವರ ವೈವಿಧ್ಯ, ಆ ಕಾಲದ ಭಾಷಾ ಸೌಂದರ್ಯ, ವ್ಯಾಕರಣ ಹಾಗೂ ಭಾಷಾಶಾಸ್ತ್ರದ ದೃಷ್ಟಿಕೋನ ಹಾಗೂ ಬೆಳೆಯಬೇಕಾಗಿದ್ದ ಒಂದು ಭಾವೇಯ ನಿರಂತರ ಪರಿಶ್ರಮದ ವಿಕಾಶಶೀಲ ಘಟ್ಟ ಮುಂತಾದ ದೃಷ್ಟಿಯಿಂದ ಪ್ರಮುಖ ಆಯಾಮಗಳನ್ನು ಹೊಂದಿರುವಂಥಂತೆ. ಈ ಕೃತಿಗಳನ್ನು ಆಗ ಕರ್ನಾಟಕ ವಿದ್ಯಾವರ್ಥಕ ಸಂಘಕ್ಕಾಗಿ ರಚಿಸಿಕೊಟ್ಟಿ ಆಯಾ ಲೇಖಕರು ತಮ್ಮ ಕೃತಿಗಳ ಸಾಮ್ಯವನ್ನು ಸಂಘಕ್ಕೆ ನೀಡಿದ್ದ ಆಗ ಈ ಕೃತಿಗಳ ಏಕಸ್ವಾಮ್ಯ ಹೊಂದಿದ ಸಂಘಪ್ರ ಆ ಎಲ್ಲ ಲೇಖಕರನ್ನು ಕೃತಜ್ಞ ತೆಂಬುದ್ದಿಯಿಂದ ಸ್ವರ್ಣಸೂತ್ರದೆ.

ಈ ಕೃತಿಗಳಲ್ಲಿ ಯಾವುದೇ ಬದಲಾವಣೆ ಅಥವಾ ಹೊಸ ಸೇರ್ವಡಿ ಇತ್ಯಾದಿ ಮಾಡೆ ಅವು ಇದ್ದ ಮೂಲ ಸ್ಥಿತಿಯಲ್ಲಿಯೇ ಮರುಮಂದಿರಸಲಾಗಿದೆ. ಪತಿಹಾಸಿಕ ದೃಷ್ಟಿಯಿಂದ ಈ ಕೃತಿಗಳನ್ನು ಅಭ್ಯಸಿಸುವರಿಗೆ ಯಾವ ದೃಷ್ಟಿಯಿಂದಲೂ ವ್ಯತ್ಯಯ ಬರದ ಹಾಗೆ ಇವುಗಳ ಮೂಲ ಸ್ವರೂಪವನ್ನು ಉಳಿಸಿಕೊಳ್ಳಲಾಗಿದೆ. ಈಗ ಬೇರೆ ಎಲ್ಲಿಯೂ ಉಪಲಭ್ಯವಿರದ ಈ ವಿರಳ ಕೃತಿಗಳನ್ನು ಹಿಗೆ ಅವು ಇದ್ದ ಸ್ವರೂಪದಲ್ಲಿಯೇ ಉಪಲಭ್ಯಗೊಳಿಸಿ ಅವುಗಳ ಆಯುಷ್ಯ ಹಾಗೂ ಅಸ್ತಿತ್ವಗಳನ್ನು ಇನ್ನಷ್ಟು ಸುಭದ್ರಗೊಳಿಸುವ ನಿಟ್ಟಿನಲ್ಲಿ ಈ ಮರುಮುದ್ರಣಗಳು ಜನತೆಗೆ ಪ್ರಯೋಜನಕಾರಿಯಾದರೆ ಸಂಘದ ಕ್ರಮ ಸಾರ್ಥಕವಾದಂತೆ.

ಈ ಕೃತಿಗಳನ್ನು ಪ್ರಕಟಿಸಲು ಆರ್ಥಿಕ ಸೇರಪ್ತ ನೀಡಿದ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತ ಇಲಾಖೆಗೆ ನಾವು ವಿಶೇಷವಾಗಿ ಕೃತಜ್ಞರಾಗಿದ್ದೇವೆ. ಈ ಹದಿನ್ಯೇಮು ಕೃತಿಗಳಲ್ಲದೆ ಕರ್ನಾಟಕ ವಿದ್ಯಾವರ್ಥಕ ಸಂಘದ ಇಲ್ಲಿ ತರಲಾಗಿದ್ದ ಹಿಗೆ ಮರುಮುದ್ರಣ ಮಾಡಿ ನಾಡಿನ ತುಂಬ ಅವು ವ್ಯಾಪಿಸುವಂತೆ ಮಾಡುವ ಉದ್ದೇಶ ನಮಗಿರುವದರಿಂದ ಇನ್ನು ಮುಂದೆಯೂ ಕರ್ನಾಟಕ ಸರಕಾರ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆಯು ನಮ್ಮ ಈ ಬೃಹತ್ ಯೋಜನೆ ಯಶಸ್ವಿಯಾಗಿ ಮುಂದು ವರಿಯುವಂತೆ ನಮಗೆ ಆರ್ಥಿಕ ಸೇರವನ್ನು ನೀಡಿ ಇಂಥ ಒಂದು ಪತಿಹಾಸಿಕ ಉಪಕ್ರಮದ ಮೂಲಕ ಪ್ರಕಾಶಿತಗೊಳ್ಳುವ ಕೃತಿಗಳ ಪುನರುಜ್ಞೀವಾಸಕ್ಕೆ ಕಾರಣವಾಗಿ ನಮ್ಮ ಚೆನ್ನು ಕಟ್ಟಲಿ ಎಂದು ಆಶಿಸುತ್ತೇವೆ.

ಕರ್ನಾಟಕ ವಿದ್ಯಾವರ್ಥಕ ಸಂಘದ ವಾಗ್ಣಣಣ ಗ್ರಂಥಮಾಲೆಯ ಶಿನೆಯ ಪುಷ್ಟವಾಗಿ ‘ಕರ್ನಾಟಕ ಸರಕಾಸುರ ವಿಜಯ ವಾಯೋಗಂ’ ಇಂದನೆಯ ಮಾಚರ ತಿಂಗಳಲ್ಲಿ ಪ್ರಕಟವಾಗಿತ್ತು. ‘ಇದನ್ನು ಮದ್ರಾಸ ಪ್ರೇಸಿಡೆನ್ಸಿ ಕಾಲೇಜ ಕನ್ನಡ ವಂಡಿತರಾದ ಸಿದ್ಧಾಂತಿ ಶಿವಂಕರ ಶಾಸ್ತ್ರಗಳವರು ರಚಿಸಿದರು.’ ಆಗ

ಇದರ ಬೆಲೆ ಮೂರು ಆಣಿ ಇತ್ತು- ಇಪ್ಪತ್ತನೇಯ ಶತಮಾನದ ಅರಂಭದಲ್ಲಿ ಹೊಸೆ ಗನ್ನಡವು ಗದ್ಯದಲ್ಲಿ ಪೂರ್ವ ಮೈತಳೆಯುತ್ತಿದ್ದರೂ ಹಳಗನ್ನಡ ಕಾವ್ಯದಲ್ಲಿ, ಕಾವ್ಯಭಿವೃತ್ತಿಯಲ್ಲಿ ತನ್ನ ಗಟ್ಟಿ ಹಿಡಿತವನ್ನು ಉಳಿಸಿಕೊಂಡಿತ್ತು. ಕನ್ನಡದ ಯಾವ ಬಗೆಯನ್ನೂ ಶುದ್ಧವಾಗಿ ಸಮೃದ್ಧವಾಗಿ ಅಥವ ಪೂರ್ವವಾಗಿ ಬಳಸುವ ಶಕ್ತಿ ಹೊಂದಿದ್ದ ವಿದ್ವಾಂಸರಾಗಿದ್ದ ಹಂಡಿತ ಸಿದ್ಧಾಂತ ಶಿವಶಂಕರ ಶಾಸ್ತ್ರಿಯವರು ಇದನ್ನು ತುಂಬ ಯಶಸ್ವಿಯಾಗಿ ಕನ್ನಡಿಸಿದ್ದಾರೆ.

ಕರ್ನಾಟಕದ ಜನತೆ, ಸಾಹಿತ್ಯಸರ್ಕಾರ ಸ್ನೇಹಿತರು, ಗ್ರಂಥಾಲಯಗಳ ಅಧಿಕಾರಿಗಳು ಪಾರಬೀನ ಕೃತಿ ಸಂಗ್ರಹಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕೃತಿಗಳ ಪ್ರತಿಗಳನ್ನು ಕೊಂಡು ಆಧಿಕವಾಗಿ ಸಹಾಯ ಮಾಡಿದಾಗ ಇನ್ನುಲ್ಲದ ಕೃತಿಗಳನ್ನು ಬೇಗನೆ ಬೆಳಕಿಗೆ ತರುವ ನಮ್ಮ ಯೋಜನೆ ಬಹು ಬೇಗನೆ ಕಾರ್ಯಗೌರ್ವಾಳ್ಜ್ವಲ್ಲಿ ಸಂದರ್ಭವಿಲ್ಲ.

ಈ ಕೃತಿಯ ಪ್ರಕಟಣೆಗೆ ಪ್ರತ್ಯೇಕ ಅಥವಾ ಅಪ್ರತ್ಯೇಕವಾಗಿ ಸಹಾಯ ಸಲ್ಲಿಸಿದ ಎಲ್ಲ ಆತ್ಮೀಯರಿಗೆ ಹಾಗೂ ಮುದ್ರಣಾಲಯದ ಸಿಬ್ಬಂದಿಗೆ ಕೃತಜ್ಞತೆಗಳು.

ಒ-ಒ-ಒ-ಒ-  
ಧಾರವಾಡ

ಸಿದ್ಧಾಂತಿಗೆ ಹಟ್ಟಿಣಶಿಪ್ಪೆ  
ಪ್ರಧಾನ ಕಾರ್ಯದರ್ಶಿ

ಪಾಟೀಲ ಪ್ರಪಂಚ  
ಅಧ್ಯಕ್ಷರು

ಕರ್ನಾಟಕ ನರಕಾಸುರ ವಿಜಯ ವ್ಯಾಯೋಗಂ

## ಕರ್ತಾರ್ಪಿಕ ನರಕಾಸುರ ವಿಜಯ ವ್ಯಾಯೋಗಂ

ರೂಪಕ : ಪಾತ್ರಗಳು

ಸೂಕ್ತರಾರ್ಥ

ನಿಶ್ಚಯ

ಕೃಷ್ಣ

ದಾರುಕ

ಸತ್ಯಭಾಮೆ

ಇಂದ್ರ

ನಾರದ

ಜಯಂತ

ಪ್ರತಿರಾರಿ

ಶಂಕಿ

ನರಕ

ಜೀವುತ್ತ

ಶ್ರೀ:

ಶ್ರೀ ಮಂಹಾಗಣಪತಯೇನಮಃ

ಕಂದ || ಧರ್ಮಾರ್ಥಾಧಾ ಸಾಂಬಂ |  
 ಧರ್ಮಾರ್ಥಿತಮಂ ಸಮಂತು ನರಕಹರಣಮಂ ||  
 ಧರ್ಮಾರ್ಥಕ್ಷನ ಸತ್ಯತಿಯಂ |  
 ಧರ್ಮಾರ್ಥಚ್ಚರ್ಯವಾಗಲೊರೆದು ಸಂರಕ್ಷಿಸುವಂ ||

ಸಾಂದಿ

ಸ್ತ || ಶ್ರೀಕಂಠಾದ್ಯಸುರವರ್ಣಸರ್ಕಲದಿವಿವದಾತ್ಮತ್ವಮಂ ಗೆಯ್ದುರೋ ದೀ  
 ಪತ್ರಾರೂರ್ ಸೈವ್ಯಮಂಗಾಭರಣಗಳದೆ ತಾನಾವನೊಳ್ಳೋ ಸೇವಿವಾಗಳ್ |  
 ಆ ಕಂಶ್ತಾರೀ ವಿಲಿತ್ತಪ್ರರಚಿರಕುಲಾ ಸುಸ್ತನಜಾಳ್ನಾನದಿಂದ |  
 ಸೈತ್ರೀಕಂ ನೀಲಾದಿಶ್ರಂಗಂಗಳೊಳೆ ವಿಹಿರಪಾವಿಸ್ತು ರಕ್ಷಿತ್ ನಮ್ಮಂ || ೧ ||

ಸೂತ್ರದಾರ : (ಕುಂಠಾಹಲದೊಡನೆ ಎಲ್ಲಾ ಕಡೆಯೂ ನೋಡಿ) ಅಹಂ !! ಪ್ರಭಾತ  
 ಸಮಯದ ಲೋಕದಸಿರಿ ನನ್ನ ಮನಸ್ಸಿಗೆ ಉಲ್ಲಾಸವನ್ನು ಉಂಟು  
 ಮಾಡುತ್ತಿದೆ;-

ಚಂ || ಕಿಮನುಗಿಲ್ಲ್ಯಾರ್ಗಳಿಂದಪ್ರೇತಿ ಲಾಕ್ಷ್ಯರು ತಂಬುಲದಾರಸಂಗಳಿಂ |  
 ನಿಂದುದು ರಾಜಿಲುಂದಿಪ್ರೇತಿ ಶ್ರೂಗಳ ತೊಂಗಲ ತಾವಳಂಗಳಿಂ ||  
 ಮನುಳಿದ ಜೊಸ್ತು ದಿಂದಪ್ರೇತಿ ಕಪ್ಪುರನಲ್ಪುಡಿಯಿಂದ ನೋಡಲಾ |  
 ಗಸಮೆಸೆಗುಂ ಸುಶರ್ಯಪ್ರೇತಿ ರಾತ್ರಿವಧಾನಿಧುಪೂರುಷರ್ಥಾ || ೨ ||

ಅದುವುಮ್ಲಿದೆ;-

ಮಂ || ಹರಿಯಂದಳ್ಳಿ ತದಂಧಕಾರದಸುಜಂ ದಿಗ್ರಂಧ್ರಭಾಸಾನಿಯಾ |  
 ಗೆ ಗೋಳಿಂದುಲಿಮೋಡುಗುಂ ಖಗಗಣಂ ಪಾರ್ಕಾಪಾರಪ್ತಿತತ್ವೇನೇಪ್ರೇಲ್ |  
 ಮುರಿದಾಚಿತ್ರ ಪತಾಕೆಯಂತೆ ಮುಗಿಲ್ಲಾ ಹಾರಂಭಿಲಾ ತಾರೆಗಳ್ |  
 ವೆರೆ ಮುಂಜಾವದೆ ಜೊಲ್ಪಬೆಕ್ಕೊಡಿಯವೇಲ್ಯೋಗಿಂ |  
 ಖಯುದ್ದೊರ್ವಿಯೆಂಜ್ || ೩ ||

(ಮೂಡಲಕಡೆಯನ್ನು ನೋಡಿ ಅಳ್ಕುರಿಯಾಡನೆ)

ಕಂದ || ಮುಗಡ್ಲೈಪ್ಪೈನ ಕೋಡಿಸೊ |  
 ಇಂದುವುದೆಳಿಂಗಿದಿರ್ಪು ರುಂಗಲ್ವನಿಯಾ ||  
 ಮಾಡುವುದಾತೇಕುರ್ದುರೆಯ |  
 ಜೊಡೆಯ ಕೆಂಜೆಲ್ಪು ಚೌರಿಯಿಂಬ ಭ್ರಮೆಯಂ || ೪ ||

( ಮರ್ಹಳಿಯೂ ನೋಡಿ ) ಭಕ್ತಿಜನಿಗೆ ಭದ್ರಂಕರನಾದ ಭಗವಂತನಾದ ಭಾಸ್ಯಂತನು ಮೂಡಿ ಮೆರೆವನ್ನಾವೇ ? ಈಗಳವನು ಆವುದೊಂದು ಬಗೆಯಾದ ಕಾಮು ಕರ ರೀತಿಯನ್ನು ಅನುಸರಿಸುವನೆಂದು ಉಣಿಸುತ್ತಿರುವೆನು ;—

ಚು || ಗತತಮನಾಗಿ ರಾಗರುತನಾಗಿ ದಿವಾಕರನೆಲ್ಲಿಯೋ ಅಥಃ |  
ಕೃತನಿಜಜೀವನಂಬಡಿದಮುಂಜಿನ ಕಂಬನಿಂದೋರ್ವ ಲೀನಶ್ರೀ |  
ಗತಿಯಿನೆ ನಿರ್ಗತಾಂತರಂದಳಿದಾನಳ್ಳಿಗಳಾಳ್ಳೆ ಹ |  
ವರ್ತತೆಯ ನೊದರ್ಜ್ಞಾತ್ಮೇಷಿಸುವನಾತ್ಮಪದಂಗಳ ಚಾರುಸಂಗದಿಂ || ೫ ||

( ಆಕಾಶವನ್ನು ನಿರೀಕ್ಷಿಸಿ ಆಶ್ಚರ್ಯಾದೊಡನೆ )

ಚಂ || ಗಗನವನು ದಿನಾಗಳೊಳಗಾತಪದಿಂ ನೆರೆ ಕಂದಿರಲ್ತಮ |  
ಸ್ವಾಗಳೆನಿಪಚ್ಚಿಧೂಪಗಣದಿಂ ಬಿದಿ ದೋಹದಮೊಯಲಾಗಳೇ ||  
ಸೋರಿಯಿವತಾರಕಾಕುಸುಮವಾಯ್ತುದೊ ಸೂರ್ಯನರೈಶ್ವಿಜಾಲದಿಂ |  
ಚಿಗುರಿದಿದಿಪ್ರದೀರಿವಿಯ ವಂಡಲದಿಂ ಫಲಿಕಂ ಪ್ರಕಾಶಿಕುಂ || ೬ ||

ಅದರಿಂದ ಇವ್ವಾಫಲ ಲಾಭಕ್ಕೊಳ್ಳೇಸುಗ ಈ ತೇಜೋವಂತನಾದ ಭಗವಂತನನ್ನು ಸ್ತುತಿಸುವೆನು ;—

ಮ || ಕವಿದಧ್ವಾಂತವಿಹಂಕ ದುಸ್ಪತ ಮಹಾನಾರಾಶಿಯೋಳಾ ಸಿಲ್ಪಿ ಕಾ |  
ದುವನೈಶ್ವೇಷ್ವಿತ ಸರ್ವಜಂತುಗಣಮುಂ ತ್ರೈಲೋಕ್ಯಮುಂ ಸರ್ವಮುಂ ||  
ಪ್ರವಿಶಾಲಪ್ರಬಲಾತ್ಮರಶ್ವಿಗಣದಿಂದುದಾರ್ಥ ರಮುಂ ಮಾಳ್ಯನಂ |  
ರವಿಯಂ ವಂದಿಸುವೆಂ ಸಮಂತುಸತತಂ ಸವೈಮಸದ್ಭಕ್ತಿಯಿಂ || ೭ ||

( ಎಂದು ಅಳ್ತಿಯಿಂದ ನಮಸ್ಕರಿಸಿ, ಆಗಸವನ್ನು ನೋಡಿ ಹರ್ಷದೊಡನೆ )

ಚಂ || ಕರಿಮುಗಿಲಾನೆಗಿಜ್ಞರ ಮುರಿಪ್ರತಿಭೋಧಿನಿ ಶಾರಿಗಬ್ಜಿ ನೀ |  
ಸುರುಳಿರಹಂಸಕುಟ್ಟಿನಿ ಸುಧಾಕರತ್ವಕೆ ಶಾಣಿಕರ್ವಣಂ ||  
ನೆರೆಕುಹು ಕೆಕೆರೂಗಮಕೆ ವೇಣ್ಣಲುಣಾಂಬಗೆ ಸಿಳ್ಳಿಬಿತ್ತು ಕಾ |  
ಶರುಳಿಲಿಡಾಗಿಕುಂ ಸಮಯವಾಪ್ತದನೋ ವಿಗೆ ಹೃತ್ವರಹರ್ವಮಂ || ೮ ||

ಅದೂ ಅಳ್ಳಬೇ ;—

ಉ || ಏಳೆಬೊಳೆವಂಡು ಬೆವುರಾಂತೆಲರಾನೆಗಳಂ ಧನುಷ್ಯತೇ |  
ಕ್ರೋಳಿಯ ನಂಬುಜೋತ್ಪ್ರಲಶರಂಗಳುಮುಂ ಶರಪುಸ್ವದಾರಜಃ ||  
ಪಾಳಿಗಳಂ ಕರಂ ವಿಗರಿಬಾಧೀಯ ಹಂಸಭಟ್ಟಿಕರ್ವಳಂ ಶರ |  
ತಾಳಿನಮಂಚ್ ಸೇಳ್ಣನಿವನೆಲ್ಲಿಯು ಮಂಗಜ್ಞತ್ರಯಾತ್ರಯಂ || ೯ ||

ಅದೂ ಅನ್ವಯಿಸಿ;  
—

ಮು || ಸೇರಿದಾಯೀಳಿಲೆಬಾಳಿ ಗೊಂಡಲಿಡಿಸುವಂಡು ಕಂಗಾಣಿದಾ |  
ವರಭೃಂಗಂಗಳನಾಂತು ಮೆಲ್ಲುಡೆಗಳಿಂದೆಯ್ತುಪರ್ ತೆಂಗಾಳಿಗಳ್ ||  
ಪರಿಶುಧಂಗಳೇನಿಪ್ಪ ಭತ್ತುದ ಬಸಂಗಳ್ಲಿಯ್ದ ತಾನಾಡುವಾ |  
ತರುಣವ್ಯಾಳವಧೂವರರೆ ಸುಖಸಂದೇಹಂಗಳಂ ಬೀರುಗುಂ || ೧೦ ||

ಅದರಿಂದ ಈಗ ನಾನು ಭಕ್ತಾಭಿನೈಸ್ತಾದಾರುಕನೂ ಸರಲ ವೇದಾವಳಿ ಮುಕ್ತಾ  
ವಳೀ ನಾಯಕನೂ ಲಪ್ಪಿತ್ತುವದನಾಂಬುಜಿನನಾಯಕನೂ ಜಗನ್ನಾಯಕನೂ ಆದ  
ಭಗವಂತನ ಶರತ್ತಾಲೋಚಿತ್ತೋತ್ಪನ್ನ ಸೇಡಲು ಆತ್ಮಂತ ಕುರುಹಲದಿಂದ  
ಎಲ್ಲಾ ಕಡೆಗಳಿಂದಲೂ ಬಂದಿರುವ ಸರಲ ವಿದ್ವಾಪಾರಂಗಶರಾದ ಸಭಿಕರನ್ನು ಸಮಿಂ  
ಸಿಸಿ ಆವೃದ್ಧಾದರೊಂದು ರೂಪಕವನ್ನು ಆಭಿನಯಿಸಿ ಬಿಸ್ತುಪವನ್ನು ಸಫಲಗೊಳಿಸುವೆನು.  
( ಎಂದು ತಿರುಗಿ ನೋಡಿ ) ಅಹಾ ! ಈ ನೀಲಾದಿ ಉಪಕಾರಿವದ ಉಲ್ಲೋಲ  
ಕರ್ಮಾಲ್ಲಿ ಮಾಲೆಯುಳ್ಳ ಕೂಲದಿಂದ ಕಡಿನಡೆದ ಇಂದ್ರಸೀಲಗಳ ರತ್ನರಾಶಿಯೆಂಬಂತಿದೆ.  
ಈಗಲಾದರೋ;—

ಕಂದ || ಎರಡುಂ ಕಡೆಯೋಳ ಚಂಪಕ |  
ತರುವನವಾಟಿಕೆಗಳೂಪೆ ಗಿರಿಸಿತ್ತ್ವಂಗಂ ||  
ಮೇರೆಯಲ್ಲಿಬ್ಳಾಲಿ ಪ್ರೇಂಗರಿ |  
ಗರುಡಂ ನಿಷ್ಟೇಷ್ಟಾಗಿಸಿಂದಂತೆಸೆಗುಂ || ೧೧ ||

( ಪಕ್ಷಗಳನ್ನು ನೋಡಿ ಸಂತಸದೊಡನೆ ) ಶಾಲ್ಯಾಯೀ ಅಲ್ಲವೇ ನಮ್ಮ ಭಾಗ್ಯವು  
ಕ್ಕಿಗೂಡಿದೆ;—

ಕಂದ || ಜಗದೀಶನ ಕರುಣಾರಸ |  
ದೊಗೆದಕಟ್ಟಾಕ್ಷಂಗಳಿಂದೆ ತತ್ತ್ವ ಲಲಿಂದಂ ||  
ಬಗೆಗೊಳ್ಳುವಬುಂದಿ |  
ಸೋಗದಿಂತಾಮಾಗಿ ಸಜ್ಜ ನಕ್ಷುಭಿತಿಪರ್ || ೧೨ ||

ಅದರಿಂದ ನಾವು ಇಲ್ಲಿ ತಡವಾಗಿರುವುದು ಸರಿಯಲ್ಲ. (ತೆರೆಯ ಕಡೆಗೆ ನೋಡಿ)  
ಪೂಜ್ಯಯೇ ! ಇತ್ತು ಬರಬೇಕು.

ನಟಿ : (ಬಂದಳಾಗಿ) ಪೂಜ್ಯನೇ ! ಇದೇ ಬಂದಿನು, ಮಾಡಬೇಕಾದ ವಿಷಯ  
ವನ್ನು ಅಪ್ಪಣಿ ಕೊಡಬೇಕು.

ಸೂತ್ರಧಾರ : ಮಾನಿನಿಯೇ ! ಈ ಸಭಿಕರ ಹೃದಯಾನುರಂಜನಕ್ಕಿಂತಲೂ ಮಾಡ  
ತಕ್ಕ ವಿಷಯವೇನಿದೆ !

ನಟಿ : ಪೂಜ್ಯನೇ ! ಸ್ವಾಸದರ ಮನೋರಂಜನವನ್ನು ಹೇಗೆ ಮಾಡಬೇಕು ?

ಸೂತ್ರಧಾರ : ಷಡ್ವಶಾಸ್ತ್ರಾರೂಪ ವಿನೋದದಂದ ಒಂದು ರೂಪಂತರೆ ಹವಂತೀ ಶ್ವರನೆಂಬ ವಿದ್ವಾಂಸನು ಪ್ರಸಿದ್ಧವಾದ ವಾರಣಾಸಿ ವಂಶದಲ್ಲಿದಿಸಿರಲು, ಅತಂಗೆ ಮಾನಸಾದ ಧರ್ಮಸೂರಿಯೆಂಬ ಕವಿಯಿಂದ ರಸಭರಿತವಾದ ಸರಕಷ್ಟಂಸವೆಂಬ ಹೊಸತಾದ ವಾಯೋಗವೈಂದು ರಚಿಸಲ್ಪಟ್ಟಿದೆ. ಅದನ್ನು ಈಗಲೂಡಿಯೋ ;—

ಕಂದ || ಭೂಸುರವರ ಸಿದ್ಧಾಂತಿ |  
 ಶ್ರೀ ಸುಭರತ್ಯಾಂಶ್ ಶಾಸ್ತ್ರಿಗಳವರ ತನಯಂ ||  
 ಶ್ರೀ ಶಿವಾರ್ಥಕರ ಕವಿ ಲಸ |  
 ದಾಶಯರಾಸಂದಿಸಲ್ಪೈ ಕನ್ನಡಿಸಿರ್ಫಂ || ೧೨ ||

ಅದರ ಅಭಿನಯದಿಂದ ಸಭಿಕರನ್ನು ಸಂತೋಷಗೊಳಿಸಬಹುದು.

ನಟಿ : ಕೊಂಚವೇ ಚೆನ್ನಾಗಿರಬಹುದಾದ ನಮ್ಮ ಈ ವಾಯೋಗಾಭಿನಯವು ಈ ಮಹಾತ್ಮರ ಹೊಗಳಿಯನ್ನು ಹೇಗೆ ಪಡೆವುದು ?

ಸೂತ್ರಧಾರ : ಅನ್ಯರ ಕೃತಿಗಳನ್ನು ಯಾವುದೊಂದು ಸುಗುಣವಿದ್ದೂ ಮಹಾತ್ಮರೇ ಕೊಂಡಾಡುವರು. ಹೇಗೆಂದರೆ ;—

ಕಂದ || ಭೂವಣಮಾಂಪಂ ಬುಧರಿಂ |  
 ದೋಷಾಕರನಾಗಿಯಂ ಸುಧಾಕರಸೆನುತಂ ||  
 ತೋಷಿಸಲನವರತಂ ಜಡ |  
 ದೋಷಿಗಳಂ ಹಂಕಚಾತರಿಂದಂತ್ಲಂ || ೧೩ ||

ನಟಿ : ಪೂಜ್ಯನೇ ! ಚಂದ್ರನಲ್ಲಿ ಸುಧಾಕರತ್ವದ ಹಾಗೆ ನಮ್ಮ ವಾಯೋಗಾಭಿನಯದಲ್ಲಿ ಸೊಗಸಾದ ಗುಣವೇನುಂಟು ?

ಸೂತ್ರಧಾರ : ಅಹಾ ! ಇದರಲ್ಲಿಯೂ ಸೊಬಿನ ಸೋನೆ ಸುರಿಸುವ ಸಮಸ್ತ ತಮಸ್ತೂ ಮವಿರೋಧಿಯಾದ ನರಹರಿಯ ನರಕಾಸುರ ಸಂಘಾರೋದಾಹರಣ ರೂಪಕಮಾದ ಶ್ರೇಷ್ಠ ಗುಣವಿರುವುದಲ್ಲವೇ ? ಹೀಗೆಯೇ ಈ ಕವಿ ತನ್ನ ಬಾಲಭಾಗವತವೆಂಬ ಕಾವ್ಯದಲ್ಲಿ ಹೇಳಿರುವನು ;—

ಕಂದ || ಅಹಹಾ ಯೋಚಿಸೆ ದೋಷೋ |  
 ಪರಿತಮುಮೆನ್ನುಕ್ತಿ ಹಂಕಭವರಿಂ ಜಡರಿಂ ||  
 ನಿಹತಂ ವಿಷ್ಣುಪದಗತಂ |  
 ಸಹ್ಯದರುರಿಂ ಗಾರ್ಹಣ್ಯಮಲ್ತಿ ಚಂದ್ರನ ಕಳಿಪ್ಪೋ || ೧೪ ||

ನರೆ : ಸಹಜವಾಗಿ ತರ್ಕಕಡೀದೇ ನಾಕ್ಯಾಂಶೋದಷ್ಟ್ವಾ ಈ ಕವಿಯ ನಜನಗಳು  
ಅನ್ವೃತ ರಸದಂತಿ ಹೇಗೆ ಇಂಪಾಗಿರುವುವು?

ಸೂತ್ರಧಾರ : ಚಂ || ಸುಕವಿಯ ಸೂಕ್ತಧಾಟಿ ಸತತಂ ನೆರೆ ತರ್ಕಕಡೀದೇವಾಂಶೋದಂ |  
ಪ್ರಕಟಿಸಿಸುಂ ಚವಿತ್ವಸಮಯಂಗಳೇಳಾಳ್ಳವಿಯಂ ವಿಭತ್ವಮ್ಯಾ ||  
ಪ್ರಕರಿಸಭಾವಮುಂ ತೇಂದೂಡಂ ರವಿರತ್ತಿಗಳೆಯ್ದು ಗ್ರಿಷ್ಮದೊಳೆ |  
ಸಕಲಕೆ ನೃಷ್ಟಿಕಾಲದೆ ಸವಾಮ್ಯತ ಪ್ರಷ್ಟಿರ್ಯಾರ್ಥಿದಿಕಃ  
ಮೇಂ ||೧೬||

ನರೆ : ಪೂಜ್ಯನಿಂದ ಸರಿಯಾಗಿ ಹೇಳಲ್ಪಟ್ಟಿತು.

ಸೂತ್ರಧಾರ : ಶ್ವಾಜ್ಯೇಯೇ ! ತಡವೇಕೆ ಮಾಡುವೇ ?

ಕಂದ || ಸುರಪತ್ಯಾಶೀಯನೀಗಳ್ |  
ಸೆರಿಧಾರಾಧರ ತನೇಗಣಾಚಾಷಾಂತಿಯಂ ||  
ಹರಿತಾಂ ವಿನುಲೀಕರಿಸು |  
ತ್ವರಿಯೆಮ್ಯಂ ನಾಂತ್ಯದಲ್ಲವಂ ತ್ವರಿಗೊಳಿವಂ || ೧೭ ||  
( ತೆಯಲ್ಲಿ )

ಕಂದ || ಅರಿಬಲಭಯಮುಂ ಸೀಂ ಬಿಡು |  
ಸುರಪತಿಯೇ ಸಿನ್ನೆ ದಿವಷ್ಟುರಮುಂ ಬಿಡಿರ್ ||  
ನರಕಂಬಿಕನರಕನ ನಾ |  
ಸುರಬಲದೊಡನ್ಯಿಗಳ್ಗು ಗಾಹುತಿಗುಧುವೆ || ೧೮ ||

ಸೂತ್ರಧಾರ : ( ವಿನುತ್ತಿರುವುದನೇ ) ನರಕಾಸುರನ ಭಯದಿಂದ ತನ್ನ ಪಟ್ಟಣವನ್ನು  
ಬಿಡಲೆಳೆಸುತ್ತಿರುವ ದೇವೇಂದ್ರನನ್ನು ಸಮಾಧಾನಗೊಳಿಸಬೇಕ್ಕಾಗಿ ಶ್ರೀಕೃಷ್ಣನ  
ವೇಷವನನ್ನು ಅಭಿನಯಿಸಿ ಬರುತ್ತಿರುವ ನನ್ನ ತಮ್ಮನಾದ ಕಾಲಕಂಘರನ  
ನಜನಸರಣೀಯದು ಕೇಳಿಸುವದು ನಿಶ್ಚಯವು. ಆದರಿಂದ ಈತನು  
ಸಾವಕಾಶ ಮಾಡುವೆ ಯುದ್ಧಾನ್ಯಾಸಿ ಹೂರಡುವನಾ.. ( ವಕ್ಷಗಳಲ್ಲಿ  
ನೋಡಿ ಸಂತಸರ್ಯಾಡನೆ. )

ಚಂ || ಕೊಳುಗುಳಿದಿಂದೆ ಪಿಂತೆಯೊಡಗೂಡಿದ ತಜ್ಞ ಯಲಪ್ಪೈರುಂತೆ ತಾಂ |  
ತಳೆದುರೆ ಸತ್ಯಭಾಮೆಯನತಿಪ್ರಿಯೆಯಂ ತೊಡಿಯಲ್ಲಿ ಕುಳೀರಲ್ ||  
ಬೆಳ್ಗಂವನಾಗಿದಾರುಕಸುಂಜೋದಿತನಾಜಿರಿ ಪ್ರದೀಳದೊಳ್ ||  
ಕಳೆವಡಿದ್ಯು ಕರ್ಯು ಗಳನಾಂತಿದರಲ್ಲಿಯೇ ಶಾರಿಬಂದವಂ || ೧೯ ||

ಇದು ಪ್ರಸ್ತಾವನೆ.

( ಬಳಿಕ ಪೂರ್ವೋಽಕ್ತ ಪ್ರಕಾರವಾಗಿ ಶ್ರೀಕೃಷ್ಣನು ಪ್ರವೇಶಿಸುವನು. )

ಕೃಷ್ಣ : ಎಲ ದಾರುಕನೇ ! ಪ್ರಾಗೇಜ್ಯೇತಿಷ ನಗರವನ್ನು ಕುರಿತು ಕುದುರೆ ಗಳನ್ನು ನಡೆಯಿಸು.

ದಾರುಕ : ಆಯುಷ್ಯಂತನೇ ! ಇಂದ್ರನಾಗಮನದಿಂದ ನಿನ್ನರುಭಿಳಾಪೆಯನ್ನು ಮೊದಲೆ ನಾನು ಚೆನ್ನಾಗಿ ಬಲ್ಲಿಸು.

ಕೃಷ್ಣ : ಸರಕಾಸುರನ ಕಿಡುನಡವಳಿಗಳನ್ನು ಇಂದ್ರಸಿಂದ ಕೊಂಜವಾಗಿ ಕೇಳಿ ದೇಸು. ಅದನ್ನು ನಿನು ಸವಿಸ್ತರವಾಗಿ ಹೇಳಿ.

ದಾರುಕ : ನಾರದರ ಮುಖದಿಂದ ನಾನು ವಿಶೇಷವಾಗಿ ಕೇಳಿರುವೆನು. ಆಯು ಷ್ಯಂತನಿಗೆ ಅದನ್ನು ನಿರವಿಸುವೆನು, ಅದರೆ ಕೇಳಿ ;—

ಚಂ || ಅಡಿಗಡಿಗಿಂದ್ರಪಟ್ಟಣವನಾವರಿಹಂ ಸೆರಕೊಬಿಂಸಿರಂ |  
ತಡೆಗೊಳಿದಾಸುಕಲ್ಪತರು ಜಾರುವನಂಗಳ ಸೂರಿಗೊಂಡಹಂ ||  
ಕದುಸೆವಿವಂ ತಪಸ್ವಿಗಳ ಹವ್ಯದಕವ್ಯದ ಹೋನುದೂಟವಂ |  
ಬಿಡದೆ ಸುಮೇರುಶ್ರಂಗಗಳವುಂ ಕವಿದಾಮರುಳಂ ವಿನೋದಿಹಂ || ೧೦ ||

ಸತ್ಯಭಾಮೇ : ಈ ರಾಕ್ಷಸನೇನು ಹುಣ್ಣಮೋ ?

ಕೃಷ್ಣ : ಆಮೇಲೆ ಯೇನು ?

ದಾರುಕ : ಮತ್ತೆಯುಂ—

ಚಂದ || ಸರಕೇಸರಿ ಸರಕಾಸುರ |  
ಸುರವನೀಸೀತಿರಭುವನಂ ಕವಿದು ಬಗೆ ಬಂದಂ ||  
ತಿರುತಿವನಾತನಿಂದಪ |  
ಹೆಂಸಲ್ಪಡಿಷ್ಠ ತರುಣೀಯಿಂಬಳುಮುಂಟಿ ? || ೧೧ ||

ಸತ್ಯಭಾಮೇ : ಮರಳಿಯೆಂತಿದೀ ದುಷ್ಪರಾಕ್ಷಸಿಂದ ? ಹೀಗೆ ಬಾರಿಬಾರಿಗಳ ಸ್ವರ್ಗವು ಬಾಧಿಸಲ್ಪಡುತ್ತಿರುವಲ್ಲಿ ಶ್ರಿದಶರಹೃದಯಗಳಲ್ಲಿರೋಷಾಗ್ನಿಯರಿವು ದಿಲ್ಲವೇ ?

ಕೃಷ್ಣ : ದೇವತೆಗಳಿಗ ಹೋಷಕಥೆಯಾಂದೆ ? ನಾವು ಮೊದಲೇ ಹೀಗೆ ಕೇಳಿರುವೆ ವಲ್ಲವೇ ?

ಕಂದ || ಅಡಿಗಡಿಗಾ ಬಲ್ಲಿದನಿಂ |  
ಪಡೆದುರುದುರ್ವಶೀಯಿ ಸಮರಾತ್ರಿದಕ್ತೆಯಂ ||

ತಡೆಯದೆಬಿಟ್ಟಿಸರ್ಗ್ಗಂ |  
ಕಿಡುತ್ತೆನಿಜಾವ್ಯಯವದತ್ತಪುಂ ತೊರೆದಿಕುಂ || ೨೭ ||

ದಾರುಕ : ಮತ್ತೆಯುಂ ;-

ಇಂ || ಸೋಗದಿಂ ಬಾಹ್ಯಸಖಿನಿಹಾರೆಮೆಸಗಲೈಪ್ಪತರ್ವಸಂ ಡ್ವಿತ್ಯನಂ |  
ಬಗೆದಿಸ್ಪರ್ಗದದುರ್ಗಂ ಹರಿಸಲಿಗಳ್ಳಪರ್ವನೆಂದಂಘಂ ||  
ಮಿಗೆಪ್ಪಲ್ಲಂ ತಳೆಯಲ್ಲುಖಿಂಗಳೊಳಗಡೆವರ್ಕಳೆಲ್ಲಕರ್ಳೀ |  
ಜಗದಲ್ಲಾದುದವರ್ಗವೇಸರೆಡಿ ಬಹಿರವುರ್ವಣೆಖ್ಯಂ ಎಲಂ || ೨೯ ||

ಕೃಷ್ಣ : ಇರಬಹುದು, ಅದರಿಂದಲೇ ಪರಿಜನಾವಜಯಲಜ್ಜೆ ಯೋದಗಿ ಇಂದ್ರನ ಮುಖಕಾಂತಿ ಕೆಟ್ಟಿದ್ದು.

ದಾರುಕ : ಆತನ ಮುಖಕಾಂತಿಯೊಂದೆ ಅಲ್ಲ, ತನ್ನ ರತ್ನಕುಂಜಲಗಳನ್ನು ಸರಕಾ ಸುರನು ಅಪಹರಿಸಿದುದರಿಂದ ಇಂದ್ರಜನನಿಯಾದ ಉದ್ದಿಯ ಸೋಗವ್ರ ಕಂಗಿಟ್ಟಿದೆ.

ಸತ್ಯಭಾಮೇ : ಆ ವೇಳೆಯಲ್ಲಿ ವಜ್ರಧರನಾದ ಪುರಂದರನು ತಾಯಬಳಿ ಇರಲಿಲ್ಲವೇ ಏನು ?

ದಾರುಕ : ಸಮಾವನತೀರ್ಯಾದ ಆ ವಜ್ರಧರನಿಂದೇನು ಫಲವ್? ಏಕಂದರೆ;-

ಕಂದ || ಸಿಡಿಲಿಂ ಸೆವೆಟ್ಟಿಗಳಂ |  
ಪುಡಿಗುಟ್ಟಿದ ಶಕ್ರನಿಂದೆ ಮಿಗೆಬಡಿಯಲ್ಪು ||  
ಟ್ಟೊಡಮಾ ಅಸುರಂ ಸೆರೆವಂ |  
ಕಡುಸಾಕೆಯಿ ಸರೆಯಲಾದ ರನ್ನದ ಶೈರದಿಂ || ೩೦ ||

ಸತ್ಯಭಾಮೇ : (ನಗುತ್ತಿರುವಳಾಗಿ) ಹೀಗೆ ಕಡೆಯಲಾಗದ ಜಗೆಯ ಪರಾಕ್ರಮದಿಂದ ಆಕ್ರಮಿಸಲ್ಪಟ್ಟಿ ಸ್ಪರ್ಗದಲ್ಲಿ ಇಂದ್ರನು ಹೀಗೆ ಸುಖವಾಗಿರುವನು?

ದಾರುಕ : ಆ ದೀಪಶತ್ರು ಬದುಕಿರುವಲ್ಲಿ ಇಂದ್ರನಿಗೆ ಸ್ಪರ್ಗವಾಸವೆಲ್ಲಿ? ಅದೆಂ ತೆಂದರೆ;-

ವೃತ್ತ || ಸಿರಿಭವಿತವ್ಯಮೇನುತ್ತೆಯೆಸಿರಿಸ್ಕಿಪ ತನುಗತಶರಹತಿಜವ್ರಣದು |  
ತ್ವರಮೆನಿಹಾತ್ರಿರುಡನಲನಿನುಜ್ಞಪ್ಪಲಿಕರ್ಣಣನಯನಂಹೆದೀಪಗಳಂ ||  
ಸರೆತಮದೊಬ್ಬಳಿಯಣರೆ ಸುಮೃಗೆಯ ನಿಮಿಷತೆಯಪ್ಪೆವೃತ್ತನಿರಂ |  
ಗಿರಿವನಾಣದೆ ಗಿರಿಗಳನೇ ಮರೆಪ್ಪೆಗುತ್ತಿ ಗುಹೆಗಳೊಳಗಿರ್ವಣ್ಣಂ || ೩೧ ||

ಸತ್ಯಭಾಮೇ : ಅರ್ಥಾದ್ಯೈ, ಬಿಡು; ಸಮಸ್ತ ಲೋಕವಾಲಕರಲ್ಲಿ ಮುಕ್ಯವಾದ ದೀಪೇಂದ್ರ ನಿಗೂ ಈ ವಿಧದನಕ್ಕೆಯಾಗಿರಲು, ಅಗ್ನಿಯೇ ಮುಂತಾದ ಇತರ ಲೋಕ ವಾಲಕರ ಗತಿಯೇನು ?

ದಾರುಕ : ಅಗ್ನಿಯಿಂದಲೇ ಆ ಅಸುರನ ಪ್ರತಾಪಾಗ್ನಿಯ ಕರ್ಮೋರ್ಪ್ರವು ಪ್ರಕಟವಾಯಿತು. ಎಂಕೆಂದರೆ ;-

ಚೆಂ || ಮೆರೆದವನ ಪ್ರತಾಪತೀಖಿಂಧನತಾಸಿತಿನೆತ್ತುನಾದೊಡಂ |  
ಭರದೆ ತದೀಯನವ್ಯಕರುತ್ತಾ ವರುಣಾಲಯದಲ್ಲಿ ಬಿಳ್ಳು ಚೇ |  
ಶರಿಸುತ್ತೆಯಗ್ನಿ ಕಂಬಿಸಿಗಳಂಬಿಡುವಂ ಸೋಗೆಯೆಂಬ ದಂಭದಿಂ |  
ದುರಿಂ ಬಿಡಂಗಸಮಂ ಸುರುಂಬಿಸ್ತಿಯನಿಗಳುಮಾಂಪನಂಧ್ಯತಂ || ೨೬ ||

ಸತ್ಯಭಾಮೇ : ಬಳಿಕ ಯವನ ವೃತ್ತಾಂತವನ್ನು ಹೇಳು.

ದಾರುಕ : ಆದನ್ನು ಹೇಳುವದರಿಂದೇನು ಫಲವು ? (ಎಂದು ಸುಮ್ಮನಿರುವನು.)

ಕೃಷ್ಣ : ಸಾಕ್ಷೇಚವೇಕೆ ? ದೃವವು ಪ್ರತಿಕೂಲವಾದರೆ ಲೋಕಕ್ಕೆ ಆಸಂಭಾವ್ಯಾ ವಾಪ್ತಾದುಂಟು ?

ದಾರುಕ : ಆವನದಾತ್ಯಾರದ ಸೀಮೆಯೊಳ್ಳುತ್ತಿಯದಂಡಂದಾಳ್ಳು ತಾಂ ವರ್ತಿಸಲ್ |  
ಜವನಾಂತಂ ಸಲೆಂದಂಡಧಾರಿಯಸಿಪ ಪ್ರಖ್ಯಾತಿಯಂ ಸಿಟ್ಟಿನಿಂ ||  
ದವನಿಂದಂ ಕೃತಮಂತಮೆಯೆಂದ್ರಿಯದವಲ್ಯಂದಂ ದಿಗಾವಾಗಳುಂ |  
ತನೆತಾಂ ತಾಳ್ಳಪನ್ಯೇಕೃತಾಂತನೆನಿಪ ಪ್ರಖ್ಯಾತಿಯಂ ಮತ್ತೆಯುಂ || ೨೭ ||

ಸತ್ಯಭಾಮೇ : (ನಗುತ್ತ) ಯಮನಿಗೂ ಯಮನುಂಬಾದನು.

ದಾರುಕ : ಇದು ಹೀಗೆಯೆ.

ಕೃಷ್ಣ : ಸ್ವೇರುತನಾದರೆ ರಾಕ್ಷಸಜಾತಿಯತ್ವದಿಂದ ಮೇಲ್ಳಿಭಿನ್ನಾಯವಾಗಿ ಆವ ಸೂದನೆ ಪಕ್ಕವಂತನಾಸೆಂದು ತೋರುವುದು.

ದಾರುಕ : ಆವನೊಬ್ಬನೇ ಅಲ್ಲ, ಇನ್ನೇನೆದರೆ, ವರುಣನೂ ವ್ಯಘ ಪಾಶಾಯುಂ ವೃಷ್ಣವನಾಗಿ ಕಲುವಮಾನಸನಾದನು.

ಸತ್ಯಭಾಮೇ : ವರುಣನು ಸಮುದ್ರದಲ್ಲಿರುವನಲ್ಲವೇ ? ಆವನಿಗೇಕೆ ಹೆಡರಿಕೆ ?

ದಾರುಕ : ಮುಗ್ಧಿಯೇ ಆಶನವಸ್ಥಿಯನಾಲಿಸು ;-

ಉ || ಬೇಗನೆತತ್ತುರಂಗಬುರಫಾತಜ ಧೂಳಿಗಳಂದೆವಾರುಣಂ |  
ಸಾಗರವಾಗಿರಲ್ಪು ಅಕಿತಂ ತದಮೋಷ ಪರಾಕ್ರಮಾಗ್ನಿಯಿಂ |  
ದಿಗಳಿಸ್ಯೇವಾಧಿರ್ವಿಕೆದೆ ಕೊಂಬುಗಡಲ್ಪಿಯದಿಂದೆ ಶೋಷಿಸಲ್ |  
ಬಾಗುತೆ ಸ್ವೋಕ್ಷನಾವರುಣನುಜಿತೆಯಲ್ಲಿದ ಶದ್ದಯಾಜ್ಞಿಯಂ || ೨೮ ||

ಸತ್ಯಭಾಮೇ : ಯಾವಾಗೆಲೂ ಸಂಚರಣತೀಲನಾಗಿರುವುದರಿಂದ ಸೇವಾಧರ್ಮವರಿಯ ದವನಾದ ವಾಯು ರಾಕ್ಷಸನ ಮುಖದಲ್ಲಿ ಬಿಡ್ಡನು. ದಿಟ್ಟನೇ.

ದಾರುಕ : ಅವನ ಸೇವೆಯಿಂದಲೇ ಪವನಿಗೆ ಸಂಚಾರಕೀಲತೆ ನಿರೂಪಿಸಲ್ಪಟ್ಟಿತ್ತಲ್ಲವೇ?

ಸತ್ಯಭಾಮೇ : ಅದರಿಂದ ಈಗಳವನು ಕ್ಷೇಮಿಯಾಗಿರುವನೋ ?

ದಾರುಕ : ಭಾಗ್ಯದಿಂದ ಪ್ರಕೃತೆದಲ್ಲಿ ಕ್ಷೇಮಿಯಿಂದು ಪ್ರಸಿದ್ಧಿಯನ್ನುಭವಿಸುವನು.

ಸತ್ಯಭಾಮೇ : ಹೇಗೆಂದು ?

ದಾರುಕ : (ನಕ್ಷು) ನಾರದರು ಹೀಗೆ ಹೇಳಿರುವರ್ತಲ್ಲವೇ ;-

ಕಂದ || ಕಡುಗಲಿಯ ತೋಳಬಿಲ್ಲಿಂ |  
ಬಿಡಲಾದಿಮು ಮಂಡಲಾಖ್ಯ ಕುಂಡಲಿಕತಿ ತಾಂ ||  
ಕಡಿದೊಡನ್ನಿಲನ ನೆಳ್ಳಿಂ |  
ಬಿಡದಿಷುಜಂ ವಾಯು ಸುಳಿಯಲೀಗಳ್ಳದುಳಂ || ೨೯ ||

ಕೃಷ್ಣ : ಸಾಲ್ಯಂ ಸಾಲ್ಯಂ ನಾರದನ ಮಾತುಗಳ ಜಾಣ್ಣ. ಜಗತ್ತಾಣಿಗೆ ವಿನಾಶವೆಂತು ? ಎಲ್ಲಿಯೋ ಅಡಿಗಿರುವನು.

ದಾರುಕ : ಆಯುಷ್ಯಂತನೇ, ಆದು ಹಾಗೆಯೇ ಸರಿ.

ಸತ್ಯಭಾಮೇ : ಧನಪತಿಯಾದ ಕುಂಭಿರನು ಧನಪ್ರದಾನದಿಂದ ಆ ನರಕನೇ ಮನೋರಂಜಕ ನಾಗನವನೆಂದು ಶಂಕಿಸುವೇನು.

ದಾರುಕ : ಮನುಷ್ಯಾಶನನಾದವನ ಮುಂದೆ ಮನುಷ್ಯಧರ್ಮನಾದ ಕುಂಭಿರನ ವಾರ್ತೆ ಯೆಂದರೇನು ?

ಸತ್ಯಭಾಮೇ : ಬಳಿಕ ಪರಮೇಶ್ವರನು ಹೇಗೆರುವನು ?

ದಾರುಕ : ಶಂಭುಪೂ ಶೃಂತಿಮಾತ್ರ, ಗೋಳಿರನಾಗುತ ನರಕಯಾತ್ರಾನಿರೋಧಕ ಸಾಧನಸಂಪತ್ತಿ ಸಮಗ್ರಮಾದ ವಿಶಿಂಧ್ಯತ ಪರಿಪಂಥಿ ಸಂದೋಹದಲ್ಲಿ ಸಕುಪುಂಬನಾಗಿ ಸಂತತವೂ ಸಂಚರಿಸುತ್ತಿರುವನು, ಈತನು ಸಹಜವಾಗಿ ಅಸಮಗ್ರ ಹೌರುವನಲ್ಲವೇ ?

ಕೃಷ್ಣ : ಇರಲಿ, ಸೂರ್ಯಚಂದ್ರರ ಕ್ಷೇಮವನ್ನು ಹೇಳು.

ದಾರುಕ : ಈ || ಆತನ ರೌದ್ರಸೇನೆಗಳ ದೂಳಗಳಂ ಮಸಕೊಂದಿ ಕಂದಿನೇ |

ಜಾತನ ಸತ್ಯತಾಪಶಿಖಿಯಿಂ ತದಸ್ಯಿಕ್ಷತ ಶತ್ರು ಭಿನ್ನ ಜಿಂ ||

ಬಾತಿರುಜಂ ಪ್ರಭಾಕರನು ಮಂಬಧಿ ಮಜ್ಜ ನದಿಂದೆ ರಾತ್ರಿಯೋಳಿ |

ಚೇತರಿಸುತ್ತೇ ಪ್ರೋತ್ಸಂತಿ ಕವ್ಯದೇ ನೀಗುವನಲ್ಲಿ ಸಗ್ರಹಂ || ೩೦ ||

ಚಂಡ್ರಮನಾದರೋ ಅವನ ನಿಗ್ರಹಾನುಗ್ರಹಗಳಿಂದ ಬಾರಿಬಾರಿಗೂ ಕುಂದಿ ಬೆಳೆಯುತ್ತಿರುವನು.

**ಕೃಷ್ಣ :** ಈ ರಾಕ್ಷಸನು ಅತ್ಯಧ್ಯತ ಶಾರನಲ್ಲವೇ ?

**ದಾರುಕ :** ಮಹಾನುಭಾವನ ತೇಜಸ್ಸನ್ನಿವೇಶಮುಳ್ಳ ಈ ಸರಕಾಸುರನಲ್ಲಿ ಇದೆನೇ ದ್ಯುತವೇ ? ಏಕೆಂದರೆ;- ಅಳೆತನಾಗಳಾದರೂ

ಕಂದ || ಶ್ರೀತಿಭೃತ್ಯಪಿಕಂಗಳನಾ |

ರಥಾಂಗಹರಿಸಾಗವಾಹಿನೀ ರಂಜಗಳಂ ||

ಒದವಿರೆ ಸುಧುಗುಂ ತೇಜೋ |

ನಿಧಿಯದಿವಾಕರನ ತೇಜ ದಿನಕಾಂತಂಗಳ್ | || ೩.೧ ||

**ಸತ್ಯಭಾಮೇ :** ದಾರುಕನೇ ! ಈ ರಾಕ್ಷಸನು ಯಾವ ಮಹಾನುಭಾವನ ಮಗನಾಗಿ ರುವನು ?

**ದಾರುಕ :** (ನಗೆಯೋಡನೆ) ಅಯುಷ್ಯಂತನಾದ ಈ ಮಹಾನುಭಾವನ —

**ಸತ್ಯಭಾಮೇ :** (ಅಶ್ವಯರ್ಥದೊಡನೆ) ಹೇಗೆ ? ಅಯುಷ್ಯವೃತ್ರನಿಗೆ ಪುತ್ರನಾಗಿ ರಾಕ್ಷಸ ನುಟ್ಟಾದನೋ ?

**ದಾರುಕ :** (ಕೃಷ್ಣನೆನ್ನು ನೋಡುತ್ತು ಸಂಕೋಚಿಸಿರುವನು.)

**ಸತ್ಯಭಾಮೇ :** (ಬಲಾತ್ಮಾರ್ಥದೊಡನೆ) ಮರೆಮಾಚುವುದು ಸಾಕು, ಎಲ್ಲವನ್ನೂ ಹೇಳು.

**ದಾರುಕ :** ಪೂರ್ವದಲ್ಲಿ ಅಪಾರಾಣವದೊಳಗೆ ಅಡಗಿಸಲ್ಪಟ್ಟಿದ್ದಾದ ಅವನಿಯನ್ನು ಮಹಾವರಾಹ ರೂಪಂದಾಳ್ಳ ಸಮುದ್ರಿಸುವಲ್ಲಿ ಈಯಾಯುಷ್ಯಂತ ನಿಂದ ನಿಜಾಂಗ ಸಂಗತಿಯಾದ ಭೂದೇವಿಗೆ ಮಗುಪ್ರೋಂದುಂಟಾದುದು. ಅದು ಸಂಜೀಯ ಹೊತ್ತಾಗಿದ್ದರಿಂದ ಅಷುರ ದೇಹವನ್ನು ಧರಿಸಿತು.

**ಸತ್ಯಭಾಮೇ :** (ಅಸೂಯೆಯೋಡನೆ) ಆರ್ಥನೇ ! ಈ ದೊಂಷವು ನಿನ್ನದೇ ಸರಿ, ಏಕೆಂದರೆ ನಿನ್ನಂದೆಲೇ ಅಂತಹ ಅತ್ಯಂತನಾದ ರಾಕ್ಷಸನನ್ನು ಹುಟ್ಟಿಸಿ ಉಂಟು ತ್ರಯವೂ ದುಃಖಾಕುಲಿತವಾಗಿ ವಾಡಲ್ಪಟ್ಟಿತು.

**ಕೃಷ್ಣ :** (ತನ್ನಲ್ಲಿ) ಹೇಗೆ ? ನನ್ನ ಈ ಅತ್ಯಂತ ಗೂಡಭರ್ಯೆಯೂ ಹೊರಗಾ ಯಿತೆ ? ಆದರೆನು ? (ಪ್ರಕಾಶವಾಗಿ) ಪ್ರೇಯಸಿಯೇ, ನಿಜವಾಗಿ ನನ್ನದೇ ಈ ದೊಂಷವು. ಈಗಲೇ ಆದನ್ನು ನಿವಾರಿಸುವೆನು. (ಕೌರಾಧ ದೊಡನೆ.)

ಚೂ || ಸೆನಡಿದೂ ಸುರಾಂಗನೆಯವುಷ್ಟು ಸನಾನಿಲ ಜೋಡಿತ್ತು ಸುಖಾ |  
ಸುರ ಉರಕಲ್ಪಭೂರಿವನೆನೋತ್ತಿ ತ ಗಾಥಕರಾಳ ಸಂಜ್ವಲಾ ||  
ಸ್ವರದುರು ಪಾವಕೋಶ್ಯಬಳಾತುರ ತೇಜಮಿದನ್ನ ಚಕ್ರವರ್ಣ |  
ಬ ರುಚಿರವಹ್ನಿ ತನ್ನರೆಕ ದೃತ್ಯನ ತೋಳ್ಳಿರಿಯಂ ವನಾತಿಕುಂ || ೨೩ ||

ಮ || ಸೃಂಪಂಚಾಯಾಧ ಜೋಡಿತ್ತರ್ವ ರಕನಾಳ್ಗಳುನ್ನ ಮಾರಪ್ಪರ |  
ಸ್ವರುಣೀ ಕಾಮಿಗಳಾಗಿ ತಾಂ ಚಿರತರಾಯಾಸಂಗೋಳುತ್ತರ್ವದ್ದೀರ್ಣಿ |  
ಮೆರೆವಾ ಸ್ತ್ರೀ ಕುಚರತ್ವ ಸೋಧಿತಿರ ಸ್ಥಾನಂಗಳಿಲ್ಲಾ ಸ್ವಿಸಂ |  
ಚರಿಸುತ್ತಿಗಳಯತ್ವದಿಂ ಮೆರಿಗೆ ಮತ್ತಂಚಾಯಾಧ ಹೈರಿತರ || ೨೪ ||

ದಾರುಕ : ಅಯುಷ್ಯಂತನೇ, ಮಗನನ್ನು ಕೊಂಡು ಭಕ್ತಿಜನ ರಕ್ಷಣಕ್ಕೆ ಸೀನು  
ಹೇಗೆ ಉತ್ಸಾಹಿಸುತ್ತಿರುವೆ?

ಕೃಷ್ಣ : ಮಕ್ಕಳ ಲತ್ತೆಣೆನು ಮೋ |  
ಲ್ಲಿಕ್ಕರೆಯಿಂ ರಕ್ಷಣೀಯರೆನ್ನಾಯ ಭಕ್ತರ ||  
ಮಕ್ಕಳಕ್ಕೆನುಜಾತರ್ |  
ನಿಕ್ಕವದಿಂದನ್ನ ತನುಗಳೇ ಭಕ್ತರ್ || ೨೫ ||

ಅದರಿಂದ ಕುದುರೆಗಳನ್ನು ಬೇಗನೆ ನಡೆಯಿಸು.

ದಾರುಕ : ಅಯುಷ್ಯಂತನಾಜ್ಞಾ ಪಿಂಡಿತ್ತೆ (ಎಂದು ರಥವೇಗವನ್ನು ನಿರೂಪಿಸಿ)  
ಅಯುಷ್ಯಂತನೇ, ಚಿಕ್ಕವಿಸು;—

ಮ || ಸುಳಿಯಲ್ಲಿದೇಲರೆನ್ನ ಕಾಡಿ ಸಿಜವಾಲೋದ್ದೂ ತಮುಂತಃನೆನಲ್ |  
ಬಳಿಯೋಳ್ಳಂಪಿಸದಿರ್ವ ಪುಷ್ಟಿ ಮೋಗೆಯಲ್ಲ ಭೂಮಂಡಲಂತಃದೀ |  
ಕೊಳಗಿಂ ಪುಟ್ಟಿದ ಪೆಟ್ಟಿನೆಂದು ಸಿರಿದುಂ ಬಾನೋಲ್ಲಿರುಂಗುತ್ತೆ ತ |  
ಮೊಳಗೆ ಸ್ವರ್ಧಿಯಿನಂತೆ ಭೀಣಂಕನೆ ವರಾಶ್ಯಂಗಳ್ಳವುಂ ವಾರಂಗುಂ || ೨೬ ||

ಚಂ || ಪರವಿವುಗಳೇ ಸೋಲ್ಲು ಜವದಿಂದನುಕೂಲನೆನಿಪ್ಪನೀಯೆಲರ್ |  
ಪರಿವಿನಷ್ಟೆಲಾರದೆ ವುನಂಗಳು ಮಾಡುವು ಲಜ್ಜ ತಂಗಳೇ ||  
ಶುರತ್ತಿಯಿಂದಧಃಕರಿಹಿತೀ ನೇಳಲಂ ತುಳಿಡಾ ನಿಮಿತ್ತದಿಂ |  
ತುರಗಗಳೊಪ್ಪಗುಂ ಪವನಕ್ಕೆತ್ವತಿಬಿಂಬ ಜವಾತಿಶಾಯಿಗಳೇ || ೨೭ ||

ಕೃಷ್ಣ : (ಅಕ್ಕರೆಯೊಂದನೆ ತೇರವೇಗವನ್ನು ನಿರೂಪಿಸಿ) ಎಲ್ಲೆ ದಾರುಕನೇ,  
ನಿಕ್ಕವಮ್ಮೆ; ನಿರತಿಶಯತೆಯಿಂದ ನಾನು ನೋಡುತ್ತಿರುವೆನು.  
ಏನೆಂದರಿ;—

ಕಂದ || ಚರೆಣಂಗಕಲ್ಲಿ ಚಾಮಾ |  
 ಕರಮಂಜೀರಧ್ವನಿಗಳೇ ಯುಗಪತ್ನಿಯೆಯಿಂ ||  
 ಪರಿವ ಕುದುರೆಗಳ ಶರಸಮು |  
 ಮುರಾಗ್ರಸಂತಾಡನಂಗಳಂ ಸೂಚಿಸುಗುಂ || ೨೨ ||

ಅದರಿಂದ ಫಕ್ಕನೇ ವಾಗ್ಮೀ ಶಿತಿಷವಟ್ಟಣವು ಗೋಚರಿಸುತ್ತಿರುವುದು.

ದಾರುಕ : (ಮುಂದೆ ನೇಡಿ) ನಿಜವು. ಅಯುಷ್ಯಂತನೇ, ನಿನ್ನ ಆಗಮನದ ವೃತ್ತಾಂತವನ್ನು ನರಕಾಸುರನು ಜರರ ಮುಖದಿಂದ ಕೇಳ್ಣ ದಂಡೆಲ್ಲ ವನ್ನೂ ಸಿದ್ಧ ನೊಳಿಸಿಕೊಂಡು ಯುದ್ಧಾನ್ಯಾಶನಾಗಿ ಉಂಟ ಹೊರಗೆ ಅನತಿದೂರದೊಳಿರುತ್ತಿರುವನು. ಎಂದರೆ;—ಭಗವಂತನಾಡಾಯುವ್ಯಾಹನೇ, ಈಗಳಿರಲ್ಲಿ ನಿರೀಕ್ಷಿಸು—

ಚಂ || ಅಸುರರ ದಂಡಿನಲ್ಲಿಳಿದ ಮೃತ್ಯುಭಟಕ್ರಳ ದೇಹಕಾಂತಿ ಸು |  
 ಪ್ರಸರದಪೋಲುಭ್ರಾತರಜ ವಿಯಥೂಳಿಗಳಂ ಲಯಕಾಲ ಜಹ್ಯೇಗ ||  
 ಓಗಿಸಿ ಸಮಾರಣಪ್ರಚಲಿತಧ್ವಜಗಳ್ಬಿದರಾಂತ ಪಕ್ಷಿಕುಂ |  
 ತಸಮಿತಿ ದಾಡಿಗಳ್ಬಿಸಮವಾಗಿರೆ ಬಾಸೋಳಿಕಾಣ್ವಮೆಲ್ಲಮುಂ || ೨೩ ||

ಅದುವುನುಲ್ಲದೆ;—

ಕಂದ || ದಂತಿಗಳವು ಸಿಂದುರಗೆಂ |  
 ಪಂತಳಿದಮುದಾಂಬುವಂ ಕಿವಿಗಳಂ ಚೆಲ್ಲು ||  
 ತ್ರುಂ ತಿಳಿಕುಂ ನರಕನ ದೇ |  
 ಹಾಂತಕ್ಕುತ್ವಾತರಕ್ತವರ್ವದ ಬಗೆಯಂ || ೨೪ ||

ಕಂದ || ಗಗನದೆ ತಕ್ಕುಂಭಸ್ಥಾ |  
 ನಗತಕ್ರಳಮಕಟಿವನಹಿಗಳಂ ಸೂಚಿಸುಗುಂ ||  
 ಎಗೆದೆನ ಶತ್ರುಗಳ್ಬಂ |  
 ಪಗಲಲ್ಲುದಿಸಿವ ಚುಕ್ಕೆಗಳ ರೀತಿಯಮಂ || ೨೫ ||

ಕೃಷ್ಣ : ಚೆನ್ನಾಗಿ ಕಂಡೆ, ಸಾರಥಿಯೇ ! ನನ್ನಿಂದ ಅರಸಲ್ಪಡಲುಖ್ವವನಾದ ಅಸುರವಾಲಕನು ಇದಿರಿಗೆ ಬಂದನ್ನಲ್ಲವೇ ?

ದಾರುಕ : ಇವನೊಬ್ಬನೇ ಅಲ್ಲ, ನಿನ್ನ ದೋರ್ಧಂಡಗಳ ಚಂಡ ಬಲಮಂ ಕಂಡು ಸಂತಿಸಲು, ನಾರದ ಜಯಂತಿರಕ್ರೆಲಮನಲಂ ಕರಿಸುತ್ತಿರೆ ಶಚಿದೇವಿ ಯೋಧನೇ ಶಕ್ರನೂ ಪ್ರತ್ಯಾಸನ್ನನಾಗಿರುವನು.

ಮತ್ತುಭಾನೆ : (ಸಂಭ್ರವಂದೊಡನೆ ಆಕಾಶವನ್ನು ನಿರೀಕ್ಷಿ) –

ಕಂದ || ಸಿಂದುರದ ಚೋಟ್ಟನಿಟ್ಟವ |  
 ರಂದುನಿಭಾನನೆಯರಾದ ವಿದ್ಯಾಧರಿಯರ್ ||  
 ಸುಂದರಿಯನ್ವತ್ತಿನಿಂಬಳಿ |  
 ಸಂದರೆ ಕುಳಿತಿಪರನಿಲ್ಲಿಯೇ ದೇವೇಂದ್ರಂ || ೪೮ ||

ಕೃಷ್ಣ : (ಸಂತಸದೊಡನೆ) ಸಾರಥಿಯೇ, ಅದರೆ ಸರಕಾಸುರನ ಬಳಿಗೆ ಅಶ್ವಂಗಕನ್ನು  
 ಸಡೆಯಿಸ್ಯಿ.

ದಾರುಕ : ಆಯುಷ್ಯಂತರೇ, ಸರಕಾಸುರನ ಬಳಿಯನೊಂದುವ ದಾರಿಯಿದಲ್ಲಂ,  
 ಅದರಿಂ ಬೇರೆ ದಾರಿಯೊಳಿ ಹೋಗುವ. (ಎಂದು ಹೊರಟು ಹೋಗುವರು.)



(ಬಳಿಕ ಪೂರ್ವೋಕ್ತಾಗಿ ವಿಮಾನಾರೋಧನಾದ ಇಂದ್ರನು ಬರುವನು.)

ಇಂದ್ರ : ಬಯ ಕಾಲಕ್ಕೆ ಈಗಲೇ ಅಲ್ಲವೆ ನಳಿನಾಂಬಕನು ನರಕಾಸುರನ ತೋಳ ಕೊಬ್ಬಿನ್ನು ಮುರಿಯುತ್ತಿರುವನು?

ನಾರದ : ಈಗಲೇ ಅಲ್ಲವೆ ಮಹೋತ್ಸವ ಪರಂಪರೆ;-

ಮ|| ಸ್ರ|| ನರಕಂ ದೋಷಾಕರಂ ತಾನೋಗೆದಿರಲಿಳಿಂಗೋ ಕೃಷ್ಣ ಪಜ್ಞಾಸಹಾತ್ಮ್ಯಂ |  
ಪರಿತೋಷಂ ತಾಳ್ಳರಾಮೇಣ ಸುಪದುಳಮುನುಂ ತಾಳದನೋಡೆಲಾಡ||  
ಶ್ಲಿರದಿಗಳ್ಳಾಶ್ಯತ್ಯಯಶ್ರೀ ದಳವರವರು ನಿಾವರ್ಕಣೇಂಂಾಗವದ್ಯಂ |  
ಹರಿಪಾದಸ್ನಾತೀರ್ಯಾಗಲ್ ಕುವಲಯಕವಲಂಗಳ್ಳಾಲಲ್ತೀ |  
ಸುರೇಶಾ || ೪೭ ||

ಜಯಂತ : (ರಕ್ಷಸರ ದಂಡನ್ನು ನೋಡಿ) ಅಹಹಾ!! ಸ್ಯೇನ್ಯವಿದು ಸರ್ವೋತ್ತಮ ವ್ಯಾಪ್ತಿ? ಎಂತಿಂದರೆ;- ಬಿರಿದ ಗಂಡಂಗಳಿಂ ಸುರಿವಸೊಕ್ಕಬೆವುರಂತ ಗಿರಿ ಸಮಾನಂಗಳಾದ ಪಿರಿದಾನೆಗಳುಂ. ಆಜಾನೇಯಂಗಳಾದುದರಿಂ ರಾಜಾ ನುಭಾವ್ಯಂಗಳೆನಿಪ ಗರ್ವದಿಂ ರಾಜಿವಾಚಿಗಳುಂ, ಸಚಿತ್ರಂಗಳುಂ ಆಸನ್ನದ್ವೈತ್ಯಪುರುಂಗಳುಂ ಪರಿಸ್ಪರಾಗ್ರಂಗಳುಂ ಪವನವ್ಯಗ್ರಂಗಳು ಮಾದ ಪ್ರಭಿತರಥಂಗಳುಂ, ಕದನಕೇಳಿಕೊನೆವಿದರುಂ ಕತ್ತಿಗುರಾಣಿ ಕೊಡಲಿ ಮುಂತಾದ ಕೈದುಗಳಿಂ ಕಾದುವರುಂ ನೀತಿಶಾಸ್ತ್ರವಿಶಾರದರಂಗಿ ಖಾತ್ಯತಿನೆತ್ತರುಂ ಕಂಚುಕಂದಳಿದು ಸಂಚರಿಪರುಮಾದ ಆಸುರಸ್ಯೇನಿಕರುಂ ಮೇರಿಗುಂ.

ಪ್ರತೀಕಾರಿ : (ಎಯ್ತುಂದು) ದೀವರಾಜನೇ, ಇದೋ ನೋಡಬಹುದು;-

ಕಂದ || ಆಲೆವಲಗುಳಿ ಹೊಸಳೆಗಳ್ |

ಕಲಭಂಗಳಿ ದಿವಿಗಳ್ಳಫಂಗಳಿ ಮುಗಿಲ್ಲ್ |

ಸಲಕೊಡಿಗಳಿ ನೋರಿಗಳ್ |

ಣಲೆಗಳ್ಳುದುರಿಗಳಿ ನರಕಸ್ಯೇನಾಂಬುಧಿಯೋಳ್ | || ೪೯ ||

ಇಂದ್ರ : (ನಗೆಯೊಂದನೆ) ನೀನೇ ಸಮಧನಾದ ಕವಿಯಲ್ಲವೇ?

ಕಂದ || ಬಗೆದು ನಿರೂಪಿಸಲಿಲ್ಲಂ |

ಬಗೆಗೊಳಿ ತಜ್ಞಿ ವನೇಂಧನೇಂದ್ರಿಸಿತಮಂ ||

ನಿಗಿಹೇತಿಧಾನು ಭೀಕರ |

ಭಗವಟ್ಟೀಕೃಷ್ಣ ನೇಂಬ ಬಡಬಾನಲನಂ || ೪೯ ||

ಶಚಿ : (ಜರುತನನ್ನು ನೋಡಿ) ಹಲವು ತೇರುಗಳ ಗುಂಪು ಸುಳಿದಾಡುತ್ತಿರು ನಲ್ಲಿ ಕೃಷ್ಣನೂ ಆತನ ತೇರೂ ಕೂಡ ಕಾಣಿಸುವುದಿಲ್ಲ.

ಜಯಂತ : (ಬೆರಲಸನ್ನೇಯಿಂದ ತೋರಿಸಿ)-

ಮು || ರತಿಮೂರ್ತಿಭವಿಹರಳಿಂಬ ಕೀರದಿಂ ಶೋಭಿಷ್ಟಮೇಣಾಪಿದಾ |  
ಸತಿಯಿಂ ರಾಕ್ಷಸಶ್ರಿಕೃಂ ಶ್ರಿಯಿಯೋಳತ್ಯಂಕೋಗ್ರಮುಂ ವ್ಯಗ್ರಮುಂ ||  
ಯುತನೂದಸ್ತುಸುಕಾಂತಿಯಿಂವರಸುಳಾಂ ಕೃಂಗಳಾವಾಂ ವಿರಾಮಾಂ |  
ಜತಿಗೊಂಡುತ್ತರ ದಿಕ್ಕಿನೊಳ್ಳಿರೆದಪಂ ಕೃಷ್ಣಂ ಸಮಂತೇತನೇ || ೪೫ ||

ಮು || ಕದಲೆಳ್ಳಿ ಕದದೇಳ್ಳಿ ಗಾಳಿವಿದುವಾಪಕ್ಕಂಗಳಿಂದೆಷ್ಟ್ವಂ |  
ಕದುಗೆಯ್ಯಾಬಿಡುಗಳ್ಲಿರ್ಕ್ಕುಷತಿರಲ್ಲಿರ್ಯೂವಾಪಂ ತಂದಪಂ ||  
ಪದೆವಾವಂ ಕದಿದಾವರ್ಕಾರುಗನಾಂತಂ ನ್ನೆಂಂಭರಂ ತಿಂದಪಂ |  
ನಡೆಕಾಂಬಂ ಖಗರಾಜನಾಗಾಮ ಶರೀರಂ ತದ್ವಾಜೇಂದ್ರಾಗ್ರದೋಽ || ೪೬ ||

ಶಚಿ : ಮತ್ತೆ ಯಾ ನರಕಾಸುರನು ಯಾವನು?

ಜಯಂತ : (ಬೆರಲಸನ್ನೇಯಿಂದ ತೋರಿಸಿ)-

ಚು || ಕನಕರಧಿಂ ಕವಚಿ ಬಿಲ್ಲೊ ಣಿಸಿಸಕವಾಂತ ಸೈಂದಿ ಬ |  
ರಿಫನಿಯನ ತನ್ನರಾಮರನ ಕಾಡಿ ಮಂಗಳ್ಳಿ ಮಾತನಾಡುವಂ ||  
ಅನುಸ್ಪರ್ಶರಾಜನಾಂಜಲಿಯತಾಳ್ಳಿ ದಣೋದ್ಭೂಪೀಂದೆ ಜೂಣಿಯಂ |  
ಕೊನೆದನಗೆಯ್ಯಾತರಿರ್ವಾಸಿದೊ ದ್ವೀಳಿದಿಕ್ಕಿನೊಳೆತನುವಿರಜಂ || ೪೭ ||

ಶಚಿ : ಜಯಂತನೇ, ಆ ವಂರಾಸುರನು ಹೇಗರುವನು ?

ಜಯಂತ : ಆ ನರಕಾಸುರನ ಮುಂದೆ ಗುಡ್ಡದಂತೆ ಏದಲೆಯನಾರ್ಿ ರೆಕ್ಕೆಗಳೊಡನೆ ತಿರುಗುತ್ತಿರುವನಿಬ್ಬಾವೇ ?

ಇಂದ್ರ : ಅದೇನು ಕಲಕಲವುಂಟಾಯಿತು?

ನಾರದ : ಸು || ಪೀಕಾರಂಗಲ್ರಿಪುತ್ತೋತ್ತರ ಭಯದಹರಿಂಚಾಸ್ಯೋತಿ ತಂಗಳ್ಯಾಭೀರೀ |  
ಭಾಂಕಾರಂಗಳ್ಯಾಪಂಚಪುಷ್ಯರು ಜಲಧಿನಾದಾನುಸಾರಂಗಳು ದೃಃ ||  
ದ್ವೀಂಕಾರಂಗಳ್ಯಾಭೀರುಂ ರಣಮುದವಾಪ್ರಾಪ್ಯಸರ್ವೈವಾಳ್ಯಾ |  
ಹುಂಕಾರಂಗಳ್ಯಾಮಂ ತೋಪಿ ಕಲಕಲನೂರಾಜಿಸುತ್ತಿ

ಕರ್ಮಾಗಳ್ || ೪೮ ||

ಇಂದ್ರ : ಏನು ಕಾಳಗಪ್ಪೆದಗಿತ್ತೊ?

ಶಚಿ : ನಾಥನೇ, ಜೂಳಿಯ ಕಾಳಗಪ್ಪೆದಗತು.

ಜಯಂತ : ಈತನಲ್ಲವೇ, ಶ್ರೀಕೃಷ್ಣನು ತನ್ನದಿರಲ್ಲಿ ಬಳಿವಿಡಿದು ಅಪ್ರಾನಿಂಜಯಿಸಲೇಳಿಸಿ ಒರ್ವ ಮಹಾರಥಪರಿವೃತ್ತನಾದ ವೀರಂಗೆ ಅಡ್ಡಮಾರ್ಗಾಡಿಸಿನಿಲ್ಲವು ಆಸುರ ವಿಸರದ ವಾರಣಗಳನ್ನು ಬಾಣಗಳಿಂದ ಹೀರುತ್ತಿರುವನು.

ಇಂದ್ರ : (ನೋಡಿ) ಆಹಾ! ಈತನಲ್ಲವೇ?

ಶಾ || ಶುಂಡಾಲಾದ್ರಿಗಳನ್ನದಾಂಬುರುಬುರಮುಂ ಶುಂಭದ್ರಭಂಗಾಧ್ಯಮು |  
ದ್ವಂಡಕ್ರಂಭಗುಧ್ಯಸಿಂಹಗಳಮುದ್ಭತ್ವದ್ವಾಗರಹೋ ||  
ಜ್ಯಂಡಾರಾತಿಮಹೋಗ್ರಸ್ಯೇನ್ಯವನಮುಂ ಕರ್ಣಾಂಶಕ್ರಷ್ಯೋಗ್ರಕೋ ||  
ದಂಡಾಸ್ತಪ್ರಭಯಾಗ್ನಿಯಿಂದ ಹಿಸುವಂ ಜಾತ್ವಲಾಕರಾಖಾಚೀರಿಂ ||೪೯||

ಮು || ದ್ವಿರದಸ್ಯಂಧಗತಮರ್ವಹಂಸರಭಟ್ಟರ್ ಕೃಷ್ಣಾಸ್ತದಿಂ ಭೀಡಿತರ್ |  
ಭರದಿಂ ಭಾಸ್ಯರ ಚಿಂಬಭೇದನದೆಸ್ಯೋಪತ್ರಕ್ತರಂಧಾಮಕಂ ||  
ಇರದಾಬಿಂಬದ ಪೆಟ್ಟಿನಿಂದೆ ಕೊನೆಸೀತಲ್ಲಿಂದುರುಳ್ಳದ್ವಲಂ |  
ತಿರಿಕಪಾರಿ ಶಿರಂಗಳಾದೋಡಿಳಿಗಾಪಾವಂಗಳಂತೊಂದುಗುಂ || ೫೦ ||

ನಾರದ : ಎಲ್ಲೆ ಸುರರಾಳ್ಯನೇ! ಚೂಣೆಯನ್ನೀಕ್ಕಿಸು; ಹೀಗಿರುವುದಲ್ಲವೇ;—

ಕಂದ || ಕರಿಗಳ್ಯರವಿದೆಳಿತ್ತಿಜ |  
ಕರಿಗಳ್ಯರಗಂಗಳಂತಕನ ಗರಗಂಗಳ್ |  
ಧುರಕೂರರ್ತರಮಾರಿತ |  
ರುರಕೆರಳಲ್ಪಕ್ಕಿ ಚಕ್ರಿಗಳ್ಯಕ್ಕಿಗಳ್ | || ೫೧ ||

ಅದುವುವೆಲ್ಲದೆ;—

ನೃತ್ || ಉರಗಾರಿಕೇತಿಂ ಶರಗಾಢತಾಡಿತಾ |  
ಸುರದಂತಿದಂತ ಕರಗಂಡಮಂಡಲಂ ||  
ಸ್ವರದೂಮರ್ವಸುರಮಿರದೂಪ್ಯಿರಕ್ತದಿಂ |  
ಪರಿಗುಂ ಸಮಂತು ಪರಿಪೂರ್ಣಮೇತ್ತಲುಂ || ೫೨ ||

ಶಚಿ : ಈಗ ಚೂಣೆಯ ದಳವಳಿದುದರಿಂದ ರೋಷಾಗ್ನಿಕಂಗಳಲ್ಲಿ ಕೆಂಪಗಡರಿ ಭಯಂಕರನಾದ ಸರಕಾಸುರನು ಮುರಾಸುರನನ್ನು ಕಳುಹಿಸಲು, ಆವನು ತನ್ನ ದಂಡುಗಳನ್ನಿಂದಮಾಡಿಕೊಂಡು ಯಂದೊಳ್ಳಿನ್ನುಖಿನಾಗಿ ಕೃಷ್ಣನ ಸಮುಖಿಕ್ಕೆ ಕೆಮ್ಮನೆ ಬಂದು ಬೀಳುತ್ತಿರುವನು.

ಇಂದ್ರ : (ನೋಡಿ) ಮುರಸ್ಯೇನ್ಯ ದೊಡ್ಡಣಿ ದೊಡ್ಡಣಿ ಸರ.

ವೃತ್ತ || ದಂಡಿನತುರಂಗಗಳ ತುಡೆಗಳರಿಂತೆಗೇ |

ದ್ವಾಂಡಶರತಾಡನದೆ ಖಂಡಿತಮೃದುವರ್ಣೀ ||

ಮಂಡಲದಧೂಳಿತತಿ ಚಂಡಕರನಶ್ರೀ |

ಕಾಂಡದೆಡೆಗೆಲ್ಲ ಕವಗೊಂಡುಮರೆದಿಕ್ಕುರ್ಣಂ || ಅಷ ||

ಶಚಿ : ದೇವೇಶನೇ! ಸೋಡು ಸೋಡು;— ಖತಿಗೊಂಡ ಮಾಪುತ್ರರ ಶೀಕ್ಕುಂಗ ಭಾದ ಅಂಕುಗಳಿಂದ ಚುಚ್ಚೆಲ್ಲಿಟ್ಟು, ತಿರುಗುವಿಕೆಯಿಂದ ಚಂಡಲವಾದ ಕೆನ್ನೆಗಳಿಡಿಯಲ್ಲಿ ಸಂಭರ್ಮಿಸುವ ತುಂಬಿಗಳ ರುಂಕಾರಧ್ವನಿಯಿಂದ ಶತ ಶಯಿತವಾದ ಫೀಂಕಾರಧ್ವನಿಯಿಂದ ಕಿವುಡಾದ ಲೋಕವೆಲ್ಲವೂ ಭಯ ಚಕ್ಕಿತವಾಗಿರಲು, ಬಲವಾದ ತುಳಿಂಡಿಂದ ಹ್ಯೋಭಿಪಟ್ಟಿ ಹ್ಯೋಽಣೇ ಭಾಗವ್ಯಳ್ಳ, ನಾಗೀಂದ್ರಂಗಳಿಂದಲೂ, ಸಿಟ್ಟಿಳ್ಳ ರಾಪುತ್ರರ ಚಂಡಿಯ ಪೆಟ್ಟಿನವರೂನವನ್ನು ಗುಟ್ಟಿನಾಡಲೆಂಬಂತೆ ಕೊಳಗುಗಳಿಂದ ತಟ್ಟಿ ಯೆಬ್ಬಿಸಿದ ಮುಣ್ಣ ಧೂಳಿನ ತುರುಗಲುಳ್ಳ ತುರಗಾಂದಲೂ, ಪ್ರಜಯ ಕಾಲದ ಪ್ರಭಂಜನನಿಂದ ಪ್ರಚೋದಿತಗಳಾದ ಮೋಡದೊಡ್ಡಗಳಿಗೆ ಸರಿಯಾದ ಶೇರಿನೊಡ್ಡಗಳಿಂದಲೂ, ಬಲವಾಗಿ ಬಾಗಿಸಲ್ಪಟ್ಟಿ ನೀಳ ವಾದ ಹರಿತಮುಳ್ಳ ತಟಿಗಳ ಕೊಟಿಗಳನ್ನು ಜ್ಞಾಲು ಪಜ್ಞಾಲಿಸುತ್ತೆದ್ದ ಕಡಿಗಳ ಕುಡಿಗಳಿಂದ ಪ್ರಸಿದ್ಧಿಗೊಳಿಸಿದ ಪ್ರತಾಪಾಗ್ನಿಯುಳ್ಳ ಕಾಲಾಳುಗಳಿಂದಲೂ, ಕೃಷ್ಣನ ತೇರು ಸುತ್ತಲೂ ಮುತ್ತಲ್ಪಟ್ಟಿದೆ.

ಜಯಂತ : (ವ್ಯಾಸನದೊಡನೆ) ಅಯ್ಯೋ, ವಾಹತ್ಮಂಕಬಿಮೋದಗಿತು.

ಚಂ || ಖರಪರಿಖಂಗಳಂ ಕೆಲಬರುಜ್ಞಾಪಿಲಕೂಲಗಳಂ ಕೆಲರ್ಯೂಹಾ |

ಪರಿಶಾಗಳಂಕೆಲರ್ಲಿ ಶಿತಕುಂತಗಳಂ ಕೆಲರಂತೆ ಕುಂದದಾ ||

ಶರಗಣಮಂಕೆಲವರಕ್ಕಾಣಗಳಂ ಕೆಲರ್ಯೈದಿ ಬಿಟ್ಟಿಪರಾ |

ಹರಿನೆರೆಯುಳ್ಳ ಶತ್ರುಗಣ ಮಗ್ನಿಸುವಾಗುತ್ತಿ ಭುಗ್ನನಪ್ಪನೇಂ || ಅಷ ||

ನಾರದ : (ನಕ್ಕು) ಎಲಾ ಇಂದ್ರಸುತನೇ, ನಿನ್ನ ಮನಸ್ಸಿನ ಹಾಗೆಯೇ ಕೃಷ್ಣನ ಮನಸ್ಸು ಬೆಗೆಡುಗೆಂಡಂತೆ ತೋರುವುದು. ಆದರಿಂದ ಸೋಡು;—

ಕಂದ || ಮರ್ವಿಸುಗುಂ ರಿಪುಬಿಲಮಂ |

ನಿರ್ದ್ಯಾಯದಿಂ ಕೃಷ್ಣ ಚಾಪ ಮುಕ್ತಾರಂಗಳ್ |

ಗುದಿಂಯೆಲರವೇಗಂಗೆ |

ಉಳ್ಳದುರವಿದ್ಯುತಿಯ ಮರಸಿನೆರಿದಪುವಿವುದಲ್ || ಅಷ ||

ಇಂದ್ರ : (ಅಳ್ಳಿತುರ್ವದೊಡನೆ)—

ಉ || ಶೌರಿಧನುವಿನುಮಕ್ತುಶರಜಾಲ ವಿಖುಂಡಿತಕಾಯರಾದದೇ |  
ವಾರಿಗಳಿಂದಿ ಭಿನ್ನತನುವಾಗಿ ದಿವಾಕರನಾಗೆ ಮೂಳ್ಳಿತೆಂ ||  
ವಾರಣವರ್ಯರಾಜಿಗಗನ ಸ್ಥಳದೊಳ್ಳಳಿಯಲ್ಲಿ ಸೊಂಡಿಲಿಂ |  
ನೀರನೆ ಕರ್ಕು ಬೇಗನುರೆ ಜೀಲ್ಲುತೆ ಚೆತರಿಪಂತೆಮಾರ್ಕುಮೈ || ೫೬ ||

ಶಚೆ : ಅಶ್ವಯುವಾಶ್ವಯುವು. ಆಕಾಶ ಪ್ರದೇಶದಲ್ಲಿ ತಾವರೆಗಳು ಹೇಗೆ ಪರಕಾಶಿಸುತ್ತಿವೆ? ಮನುಷ್ಯರೂ ಕೂಡ ಕೊಂಬುಗಳುಂಟಾದವರಾಗಿ ತಿರುಗುವರು. ಅಮೇಗಳೂ ಕೂಡ ದೇವನದಿಯಲ್ಲಿ ಕೂಡಲುಳ್ಳವುಗಳಾಗಿವೆ. ಇದೇನು?

ಇಂದ್ರ : ಮುಗ್ದೀಯೇ, ಭಾರ್ಯಾತೆಯಾಗಬೇಡ.

ಚಂ || ನೆಗೆದಿರೆ ಕೃಷ್ಣ ಬಾಣಹತಿಯಂ ರಿಪುನಕ್ತಿ ಚರ್ಯಂಕಚಾಳವೇ |  
ಲ್ಲಿಗಂಡಿ ತೋಕುವಾಸೆಗಳ ಸಿಗ್ಗನಗಳ್ಯಾರಿದೊಂದಿಂಬ್ಲಿರಲ್ |  
ಪೆಗಲೊಳಗಾನರಧ್ಯರಿಪ ಶೃಂಗಳಂತಿರೆ ಪದ್ಮಬಿಂಬಿದಾ |  
ಸಿಗೆಯುತಿರಂಗಳಂತಳೆದು ಪ್ರೋಗುತಿರಲ್ಲಿ ವಿರೋಂದಿದಾಮೆಗಳ್ | ೫೭ ||

ಆಹಾ! ನಮ್ಮನ್ನು ಪರಿಸುವುದಕ್ಕೆ ಕಾಳಿಗಂಗೊಳ್ಳ ಕೃಷ್ಣನಿಂದ ಭೂತಗಳಿವೆ ತ್ವಪ್ರವಾಯಿತು. ಎಂತೆಂದೊಡಿ;—

ಮು ||ಸ್ತ|| ನೆರೆಕೆನ್ನೀಸೇಕ್ರೆನೆಯಿಂದಂ ಪರಿದಂಡಗಳಿಂದಾನೆಸುಂಡಿಲ್ಲಿಂದಂ |  
ಪರಿಪೂರ್ಣಾನಂದಮಾಂತಾ ಶಲಿಬುರುಡೆಗಳಿಂ ಡಾಕಿನೀಭೂಗಿನಿಭೀ |  
ಕರಕೂರಾಂಡೊತ್ತರಂಗಳ್ ಮೆರೆಗುಮಿರದೆ ಭೇತಾಳಜಾಳಂಗಳಿತ್ತಲ್ |  
ಕರತಾಳಂಗೆಯ್ಯು ಸಂತೋಷಿಕುವುರೆತಿಗೆಂಭೂತ  
ಸೈಶಿಕಂಗಳ್ ||ಅಂ ||

ನಾರದ : ಅಹಹ! ಮುರಾಸುರನು ಕಳುಹಿಡಿದ ಸೈನ್ಯವೆಲ್ಲವೂ ಶ್ರೀಕೃಷ್ಣನಿಂದ ನಿಮಿಷದಲ್ಲಿಯೆ ನಾಶಗೊಳಿಸಲ್ಪಟ್ಟಿತು. ಎಲ್ಲೆ ಇಂದ್ರನೇ! ಇಂತಹ ಕಾಳಿಗವನ್ನು ನಾನೆಲ್ಲಿಯೂ ನೋಡಿದುದಿಲ್ಲ. (ಎಂದು ಸಂತಸದಿಂದ ಕುಣಿವನು.)

ಇಂದ್ರ : (ನಕ್ಕು) ಕುಣಿದಾಟವಿಲ್ಲಿಗೆ ಸಾಕು. ಈ ಯುದ್ಧಾಂಗಣದಲ್ಲಿ ಆ ಮುರಾಸುರನು ಕಾಣಿಸಲಿಲ್ಲ.

ನಾರದ : ಅವನು ಈಗಳಲ್ಲಿ ಹೇಗೆ ಸಂಚರಿಸುವನು?

ಇಂದ್ರ : ಆದೆ ಅವನು ಸರಕಾಸುರನ ಬಳಿಯಲ್ಲಿ ಚರಿಸುತ್ತಿರುವನೇ?

- ನಾರದ : ಇಲ್ಲ ಇಲ್ಲ, ವೈಕುಂಠದ ಸಮಿಪದಲ್ಲಿ.
- ಇಂದ್ರ : ಏನು? ಸಿಟ್ಟುಗಾರನಾದ ಹಗೆಯಿಂದ ಅದನ್ನು ಆಕ್ರಮಿಸಲು ಕಳುಹಿಸಲ್ಪಟ್ಟನೋ?
- ನಾರದ : (ನಗೆಂಬೊಡನೆ) ಇಲ್ಲವಲ್ಲಾ, ಭಯಂಕರನಾದ ವಾಸುದೇವಾರಿಯಂದ.
- ಇಂದ್ರ : (ಅಶ್ವಯರ್ಥಿಂದೊಡನೆ) ಪ್ರಸಿದ್ಧಮಾಗಿ ಈಗಳೇ ಕೃಷ್ಣನ ಸುದರ್ಶನದಿಂದ ಶ್ವಾಸದ್ವನಂತೆ ಚೀಗನೆ ದಿಫ್ಫೆನ್‌ನಿದ್ದೀರುವೆಂದಿಸಲ್ಪಟ್ಟಿನು.
- ನಾರದ : ಶ್ವಾಸದ್ವನಂತೆಂದು ಹೇಗೆ ಹೇಳುವೆ? ಏನು ಅಶ್ವಯರ್ವ ಸಾವಿರ ಕಂಗಳನ್ನೂ ಮುಚ್ಚಿತೋ?
- ಇಂದ್ರ : ಅದ್ವಿತೀಗಳ್ಲಿಕ್ಕೂ ಸದನಮಾದ ಈ ಕದನದಲ್ಲಿ ಹಗುರುಸೋಟಿವೆತ್ತಿದ್ದು? ಅದರಿಂದ ಆ ಮುರಮುಕುಂದರ ಪ್ರಕಥನ ಕಢಿಯ ವೃತ್ತಾಂತವನ್ನು ಬಿಶ್ವರಿಸು.
- ನಾರದ : ಆ ಬಲಾಧಿಕನಾದ ಮುರಾಸುರನು ಮುನಿಸುನುಡಿಗಳೆಂಬ ಗಾಳಿಯಂದ ಮುಗಿಲಂತೆ ಸ್ವೇರಿತನಾಂ ಎಡೆವಿಡದೆ ಸರಳ್ಖೆಯನ್ನು ಗುಡ್ಡದೊಳಿಂತಂತೆ ಕೃಷ್ಣನಲ್ಲಿ ಮರಿಸಿದನು.
- ಇಂದ್ರ : ಬಳಿಕ ಬಳಿಕ;
- ನಾರದ : ಆ ಮೇಲೆ—
- ಕಂದ || ಹರಿಯಶರಂಗಳ್ವರನಾ |  
 ಶರಂಗಳಂ ಸಕಲವುಂ ಶಕಲವುಂಗೆಯ್ಯಾಂ ||  
 ಭರದಿಂ ನೆರೆಪೀದುರ್ವ ತ |  
 ಚ್ಛರಿರೆ ಸಂಕಾರಂತವಾದ ಜೋಣಿತ ತತಿಯಂ || ಇಂ ||
- ಇಂದ್ರ : ಆಮೇಲೆಯೇನಾಯಿತಾಮೇಲೆಯೇನಾಯಿತು?
- ನಾರದ : ಕಂದ || ಯದುನಾಯಕನಂ ತಚ್ಚರ |  
 ವಿದೆಳಿತಕನುವದಯಮಾನಸಂ ಮುರದ್ವೈತ್ಯಂ ||  
 ಗದೆಯಿಂಸದೆಯಂ—
- ಶಚಿ : ಚಿ: ಬಿಡು; ಚಿ: ಬಿಡು;
- ನಾರದ : ..... ತದ್ವಚ.
- ದದಾಯ್ತುವಿಫಲಂ ಸುರಗ್ರಮಾದತ್ತುಮುದಂ || ೬೦ ||
- ಇಂದ್ರ : ಆನಂತರಮನಂತರಂ?
- ನಾರದ : ಆಮೇಲೆ ಮರಳಿಯೂ ಮುರಾಸುರನು:-

ವೃತ್ತ : ಬಿಂದಿನಾಲಕರನಾಲಕರಾಳಾ |  
ಮಂದರೂಲಪಟೆಲಂಗಳನೆಚ್ಚುಂ ||

ಶಚಿ : ಹಾ! ಸತ್ಯನು.

ನಾರದ : ಮುಗ್ಧಿಯೇ, ಹೆದರಬೇಡ;-

ವೃತ್ತ || ತಾಂದೃಧಾಜಿಜತುರಂ ಹರಿಯೋಕ್ಕೂರ್ |  
ಲಿಂದದಂ ಮರಿದುಮೆಚ್ಚಿದನಾಗಳ್ || ೬೧ ||

ಇಂದ್ರ : (ಅಶ್ವಯರ್ಥದೊಡನೆ) ತರುವಾಯವೇನು?

ನಾರದ : ಆ ಬಳಿಕ-

ಕಂದ || ಹರಿಬಿಡೆ ರವಿಬಿಂಬಂಚೋಲ್  
ಸ್ನೈರವಸುದರ್ಶನಮೆಯ್ಯಿ ಮುರಸ್ಯೇದಲೆಯಂ ||  
ತರಿದುದು ಗಿರಿ ಶಿಶಿರಂಗಳ |  
ನುರುಳಿಸುವಂತಂಕ್ಯ ಕಾಲಪವನಂ ಜವನಂ || ೬೨ ||

ಇಂದ್ರ : (ಕುತ್ತಾಹಲದೊಡನೆ) ಇಂಥ ಕಂಗಳಭ್ಯಾಸನಾನೆಂತಿಕ್ರಮಿಸಿದೆನು?

ಜಯಂತ : ಬತ್ತಿದ್ವೀರಿಗೆ ಕಟ್ಟಿಕಟ್ಟಿದ್ದೀ ವಿಚಾರಿಂದೇನು? ಸಾಲ್ಗುಂ ಸಾಲ್ಗುಂ;  
ಈ ಹೊಸ ಬಿನದನನ್ನು ನಿರೀಕ್ಷಿಸಿರಿ.

ಕಂದ || ಬಿರುಗಾಳಿ ಬೆಳಕು ಕಣಿಯಂ |  
ನೆರಿಮೇಫಂಗಳಂಗಳೊಡನೆ ಮುತ್ತುವ ತೆರದಿಂ ||  
ಸರಕಾಸುರನಿವನುಂ ಶ್ರೀ |  
ಹರಿಯಂ ಸೆರ್ದಂಡಿನೊಡನೆ ಸೆಣಸಲ್ಪವಿದಂ || ೬೩ ||

ಶಚಿ : ಪನಿದು ಕೃಷ್ಣನ ತೇರು ಕಾಣಿಸುವುದಿಲ್ಲ.

ಇಂದ್ರ : ರಕ್ಷಸರ ದಂಡೆ ಕಾಣಿಸುವುದಿಲ್ಲವೆಂದು ಹೇಳಬಹುದು. ಸೋದು;-

ವೃತ್ತ || ಶ್ರೀಕೃಷ್ಣ ಶಾಙ್ಕರ್ಥನುವಿಂ ಸೌರಮಟ್ಟಿದಾಗ |  
ಸ್ತೋತ್ರಾಗ್ನಿ ಕೇಲೆಗಳ ಸಂಘಕೆ ತುಲ್ಯಮಾದ ||  
ವ್ಯಾಕೀಣವಾಯುಜವಮಂ ಜರುಪಂಬುತೆಂದಂ |  
ಸಾಕಲ್ಯಮಾಗಿಕವಿದತ್ತರಿ ಸೈನ್ಯಮಂ ತಾಂ || ೬೪ ||

ನಾರದ : ಎಲಾ, ವಾಜಾಪ್ಯಸಂಗಳ ಪದ್ಧತಿಯನತಿಕ್ರಮಿಸುತ್ತಿಕುರ್ವಿನಾ ವಾಸು  
ದೇವನ ಹಸ್ತಲಾಘಾವನು. ಅದೆಂತೆನೆ;-

ಉ || ಯೋದಿವಲಾದುಂಥಿನುವೈಳಂಬಿಗಳ್ಳಿಹೆ ತಾವೆ ಬೀಳ್ಳುನೇ ||  
ಮೂಡಿಗೆಯಿಂದೆ ಮೇಣ್ಣಿರದೆ ಬಾರದೆಯೊಂದರೊಳೆಂಪರ್ಲ್ಲಿಂದೆ ||  
ನೋಡಲನೇಕವಾದುನ್ನೇ ವಿಫಟ್ಟಿನ ಜಾಗ್ನಿಕಣಾಳೆಯಿಂದೆ ಬ |  
ಲ್ಯಾಡದಮುನ್ನ ಮೇಗರಿಗಳಾಗಿಬೀಳ್ಳುದುವಂತಿಬೀಳ್ಳುನ್ನೇ || ೪೫ ||

ಶಚಿ : ಈಗಳೇಕಾಳಗವು ಮೀಳವಿಸಿ ತುಂಬಿದೆ;—

ಇಂದ್ರ : ಆಹಾ! ಹಗೆತನದ ಬೀಸುಗೆ ಬಿಡಲಾರದುದಲ್ಲವೇ?

ಕಂದ || ಭರದಿಂ ಸ್ವರ್ಗದ ತರುಣೇ |  
ಕರಣೇ ಕುಜಕುಂಭಗತಸುಖೇಲನರಾಗಲ್ |  
ಹರಿಸುತ್ತನೇಷ್ಯಾಣಸುವರಾ |  
ಹರಿಶರಸಂತ್ಯಕ್ತವಿಗ್ರಹರ್ಷಾವಟಿಗರ್ || ೪೬ ||

ಜಯಂತ : ಈ ಕಡೆ ನೋಡಬೇಕು;—

ಚಂ || ಹರಿಶರಭಿನ್ನ ಕುಂಭಗಳ ಮುತ್ತುಗಳಿಂ ಸುರಿಸುತ್ತೇ ದಿಕ್ಕಿನೊ |  
ಲ್ಲಿರುಗುತ್ತ ಸೋಕರ್ಸಿವೆರ್ಸಿಗಳಂ ಬಿಡುಕಂನೇರಿ ಚಿತ್ರಿತಧರಜೋ ||  
ತ್ಯಾರನುನ್ನ ತಾಳ್ಳುಗಳಿರ್ವಾಗಿಂಜಾಗುಂಗುಳ್ಳ ಮಿಂಚನಾಂ |  
ತುರುಜಲಬಿಂದುವಂ ಕರಿವ ಹೆಮುರ್ಗಿಲಂದಮನೊಂದಿರಾಜಿಕುಂ || ೪೭ ||

ಪ್ರತೀಕಾರಿ : ಜೀಯ, ಪ್ರಭುಗಳಲ್ಲಿ ನಿರೀಕ್ಷಿಸಬೇಕು; —

ಮಂ || ಕಾಲಾಳೊರ್ವಂ ಮರಹಂವಡೆದುಂ ವಕ್ಕಿಬಾಂಗೆಯ್ಲಿಸಲ್ ಸ್ವ |  
ಬಾರಲಾಕಣೊರ್ವೆಟ್ಲಲದ ಮಧುಬೀಳಲ್ಲೇ ತಾನೆಷ್ಯಾರಾಂತಾ ||  
ಮೇಲಿಂಕಾಲಂಗಜದ ಕೊರಳಲ್ಲಿಟ್ಟಿದುಂ ಬೆಚ್ಚಿತ್ಯಾಲ್ |  
ಕೊಲಿಂಕ್ರಷ್ಟಂ ಸದೆಯಲವಳಂ ಭೋಗಮಂ ತಾಳ್ಳುತೀವರ್ಂ || ೪೮ ||

ಶಚಿ : ಇದೇನಳುವು?

ಜಯಂತ : ಶ್ರೀಕೃಷ್ಣನ ಬಾಣದುರ್ವಿನಾದಿಂದ ಬಿದರಿದವರದಾಗಿರಬಹುದು.

ಇಂದ್ರ : (ಸಂಭ್ರಮದೊಡನೆ) ಸರಕಾಸುರನು ಮರಣನೊಂದಿದನೇನು?

ನಾರದ : ಇಲ್ಲ; ಇವನೆ ಅಲ್ಲವೇ?

ಮು || ಕೆಲರಂ ರಾಕ್ಕುಸವೀರರಂ ಜರಿದು ಬಯ್ಯಾತ್ತಂ ಸಮಾಧಾನದಿಂ |  
ಕೆಲರಂ ಮನ್ಮಿಸುತ್ತಂ ನಗುತ್ತೇ ಕಲರಂಕಾಯ್ಲೊಂದಿ ಬಲೊಂಡುತ್ತಂ |  
ಕೆಲರಂ ಮೇಣ್ಣಿಗಳಕ್ಕೆ ಬಲೊಂಳಿಸುತ್ತಂ ಸವಾರಜಿಕೊಕೂಹಲಂ |  
ಬಲವ್ಯೈವೆಯೊಧಿಯಾದ ಸರಕಂ ಕೃಷ್ಣಂಗಿದಿವರ್ಂದವಂ || ೪೯ ||

## ( ತೆರೆಯಲ್ಲಿ )

ಮು || ಧುರದೊಳ್ಳೈಗ್ರಿಯ ಸಿಂಹರುಂಗದೀನೆನಾ ಕೇಂಗಣೆಂಗಂ ಸೋಳ್ಳಿನೇಂ |  
ತಿರುವಿಂಪುಟ್ಟಿದ ಫೋರಫೋಂಕೃತಿಗಳಂ ಮೇಣಾತನಿಂ ಕೇಳ್ಳಿನೇಂ ||  
ಚಿರಕಾಲಕ್ಕುರುದುರ್ಭಪ್ರಹರಣಾಭಾತಂಗಳಂ ಹೆಳ್ಳಿನೇಂ |  
ಧುರದಾರಿದ್ರ್ಯವಿಮುಕ್ತನಾಗಿಸೋಗಮಂ ದೋರ್ದೊಂಡಿಂ ಶಾಳ್ಳಿನೇಂ || ೨೦ ||

ನಾರದ : (ಸಂತಸದೋಡನೆ) ಇವರ ತೀರುಗಳಿಂದೆಯಾದುವಲ್ಲಿವೆ ? ಅವರಿಗೂ ನಮ್ಮ  
ಕೋಲಾಹಲವು ಡಾಗೆಯಿರಲಿ. ಇಷ್ಟರಲ್ಲಿ ವರವೀರಾಲಾಪಂಗಳನ್ನು  
ಕೇಳುವೆವು.

## ( ತೆರೆಯಲ್ಲಿ )

ನರಕ : (ಗರ್ವದೋಡನೆ ಕೃಷ್ಣನನ್ನು ಕುರಿತು) ಎಲಲಾ ! ಮೂರ್ಖನೇ !

ಶಾ || ಎನ್ನಿಂದೊವರ್ಣನಿಸೇ ಸಮಸ್ತದನುಜರ್ಮಿಂಳಿಳ್ಳಿಯಂತಾಳ್ಳಿದೂ |  
ಸನ್ನಿಧಿ ಸರ್ವಲಿಯಾಗಳೇ ಸಮರದೊಳ್ಳತ್ತು ಸರ್ವಮಂತೆಂಬ ಗ ||  
ವೌರ್ನುತ್ತೀಂಗೋಳವೇದನಿಂ ಒರಿದೆಯೆಂ ನಿಸ್ವಾರರಿಂಸಾಯ್ದಿರಿಂ |  
ದೆನ್ನಂವೀರನನಿಷ್ಟಿಸ್ತೆ ನರಕನಂ ನಿನಾಂತನಿ ಕಾಲದೊಳ್ಳ || ೨೧ ||

ಇಂದ್ರ : ಇವನ ಬಿಂಕವು ವಿಸ್ತಾರವಾಗಿದೆ.

ನಾರದ : ಅವನ ಪ್ರತಿವಜನವನ್ನು ಕೇಳುತ್ತಿರುವೆವು.

## ( ತೆರೆಯಲ್ಲಿ )

ಕೃಷ್ಣ : ಚಂ || ತೊವಲಡಗುಂಬಳಿಂಡಗನೊಂದುತೆ ಕೇತನದ್ರಗ್ರದಲ್ಲಿಯುಂ |  
ತನೆಚರಿಸಿಬಿಗಂಗಳರೆ ನಿನ್ನ ಯ ದುಕ್ಕಕುನಾಲಿ ಸೂಚಿಕುಂ ||  
ಸ್ವನಿಹಸ್ಯಗಣಿತ್ವಮಜ್ಞ ಗಳ ಬಾಡನುಮಾಂತರಣೋವಿರುಲ್ಲಿ ನಿಂ |  
ಸನೆದುಕೊರಳ್ಳಿ ಬಂದುಸುಗಳಾಂತಿದೊ ಕಾಂಬಿಮದಸ್ತು  
ಜೊಲಂದಿಂ || ೨೨ ||

ಇಂದ್ರ : ದೇವಕೇತನಯನು ಉಚಿತವಾದ ಉತ್ತರವನ್ನಿತ್ತನು.

ಜಯಂತ : ಮರಳಿಯಿವನು ಸ್ವಸದವನಾಗಿ ಏನು ಹೇಳುವನ್ನೋ ?

ನಾರದ : ಕೊಂಚನೇನೋ ಹೇಳಲೇಳಿದವನಂತೆ ತೋರುವನು, ಓಹೋ ಇವನ ಸಾರಥಿಯಾದ ಜೀಮೂತನೇಂಬವನು.

## ( ತೆರೆಯಲ್ಲಿ )

ಜೀಮೂತ : ಎಲ ಮೂಢನೇ ! ತೊಂದರೆಯಿಲ್ಲದ ಸಂಗ್ರಾಮಸಿಂಹನಾದನೇನ್ನೂ ದೇಯಂಗೆ  
ತೊಂದರೆಯೆತ್ತು ಇಷ್ಟೆ ?

ದಾರುಕ : ದಿಬ್ಬನಾಗಿ ನಿನ್ನೊಳೆಯನು ತೋಂದರೆಯಲ್ಲದ ಸಂ ಗ್ರಾಮಸಿಂಹನೇ ಸರಿ.

ಇಂದ್ರ : (ಹೊಗಳುತ್ತ) ಅವನ ಮಾತಿನಿಂದಳೇ ಅವನನ್ನು ಗ್ರಾಮಸಿಂಹನೆಂದು ವ್ಯವಹರಿಸುವದರಿಂದ ದಾರುಕನ ಪ್ರತಿಭಾಧಿಕ್ಕುವಾಶ್ಚ ಯರ್ಥ.

ಜೀಮೂತ : ಅದು ನಿಶ್ಚಯವೇ ಸರಿ.

ಇಂದ್ರನು : (ಪರಿಹಾಸದೊಡನೆ) ಅಯ್ಯೋ, ಇವನ ಹೆಡ್ಡ ಕ್ರನವತೀಕರಿಸಿದೆ. ಅಗಲಿ, ಇವನ ವಿವಕ್ಷೆಯೆಲ್ಲವನ್ನೂ ಕೇಳಿ.

ಜೀಮೂತ : ನನ್ನ ಮಾತನ್ನು ಕೇಳಿ;-

ಕಂದ || ತೋರೆದುಂ ಪ್ರಫಂಜನಾಲ್ಪನ |

ನುರೆಕವಿದಿಂದಾಲ್ಯ ಮುನಮನುರರತಿಂದುಂ ||

ಮೆರೆವೀವೀರಂಗರರೇ |

ಧರದೊಳ್ಳಿಂಪುರುಷರೊಲ್ಲು ಮುಗುಳ್ಳಿಗರೆವರ್ || ೨೨ ||

ದಾರುಕ : (ಆ ಪದ್ಯವನ್ನೇ ಪ್ರತ್ಯುತ್ತರವನ್ನಾಗಿ ಹೇಳಿಸಿನು.)

ನಾರದ : (ಹೊಗಳುತ್ತ) ನಿಜವಾಗಿ ಇವನು ಬೃಹಸ್ಪತಿಯೇ ಸರಿ. ಏನಿದು? ಬಾರಿಬಾರಿಗೂ ನುಡಿಗಳ ಜಾಣ್ಣೆಯಿಂದ ಚಮತ್ವರಿಸುವನು? ಅವನ್ನ ಮಾತಿನಿಂದಳೇ ಕೆಂಪುರುಷರುಗಳಿಗೆ ವೆಕ್ಕಾಗಿಸಿದನು.

( ತೆರೆಯಲ್ಲಿ )

ಚೆನ್ನಾಯಿತು ದಾರುಕನೇ! ಚೆನ್ನಾಯಿತು ದಾರುಕನೇ! ಈ ವಾಗ್ಯಾಖರಿ ಶಾಲ್ಘಣೀಯ ಚಾರುಕಿರಿಯೆನಬಹುದು. ಇದರಿಂದ ಹಗೆಗಳೂ ಸಂತುಷ್ಟರಾದರೆಂದು ಶಂಕಸುವೇನು.

ನರಕ : (ಕೊಬ್ಬಿದ ನಗೆಯೋಡನೆ)-

ಮಾ || ಎಲವೋಮುಡಿವನಾನೇಂ ನೋಂದೆನ್ನೆ ನಿಸ್ತ್ರಿವಂ ನಿಂ ||

ಭಲದ ನುಡಿಗಳಂಬಲ್ಲಿಂಜ್ಞಾಡಿನ್ನೆಂತೆನಲ್ಲಾ ಕೇಳಿ ||

ಸಲೆಗುರಿಗಳನಾಶಂಗೆಯ್ಯಕೂರಂಬುಗಳ್ಳೋ ||

ಜ್ಞವಲಿಪಬವರದಲ್ಲಾ ಜಾಣ್ಣೆಯಂ ತೋರೆನೋಂ || ೨೩ ||

ಕೃಷ್ಣ : (ಜಾಣ್ಣೆಯೋಡನೆ ನರಕನನ್ನು ಕುರಿತು) ಎಲೆಲಾ, ಮೂಡನೇ! ಅಂತಹ ಜಾಣ್ಣೆಯಿಂದಮೇ ನಿನ್ನನ್ನು ಮೃತಿಯುವತಿಗೆ ವತಿಯನ್ನಾಗಿ ಮಾಡುವೇನು.

ಜೀಮೂತ : (ಉತ್ತಾಹಡಿಂದನೆ ನರಕನನ್ನು ನೋಡಿ) —

ಇ || ನರಕನೆ ದೇವದೇವಮುಖದೇವರ ಬಲ್ಲಾಗರಾಂತ ಬಲ್ಲೇಗು |

ಳ್ಳಿರುಭುಜದ್ವರ್ವಮಂ ಮುರಿದಜಾಣೀಯನಾಂತುದುಮುಗ್ರಕ್ಷುಭೀ ||

ಕರೆಯಮದಂಸ್ಯಮಧ್ಯಲಿರ ಜಿಹೈಪ್ರೇಲಪ್ರದುಮಾದನಿನ್ನಬ |

ಲ್ಲಾರಿಗಿ ಭಲೊಕ್ಕೆ ವೇಳಿವನ ಭವ್ಯಮಸೆಂತದು ಸ್ಯೇಸುತಪ್ರದೈ | || ೨೫ ||

ಪ್ರತಿಹಾರ : ದೇವಾ ! ಈಗಲೇ ಸಾರಧಿಯಿಂದ ಉತ್ತಾಹಗೋಳಿಸಲ್ಪಟ್ಟಿದ್ದವನಾಗಿ ಕೆರೆದ  
ಗರ್ವದೊಡನೆ ಕಾದಾಟಬರುವ ನರಕನನ್ನು ನೋಡಿ ಶ್ರೀಕೃಷ್ಣನು  
ಧನಸ್ಪನ್ನು ತೆಗೆದುಕೊಂಡು ಯಂದ್ರಾಸ್ಕಾಳನಾಡನು.

ಇಂದ್ರ : (ನೋಡಿ ಸಂತಸದೊಡನೆ)

ಸ್ರ || ಪುಬಂಸತ್ತುತ್ತೆಗಂಟಿಟ್ಟಿಗಿಪನ್ಮೋಸಲುಮಾ ನಿಶ್ಚಲಜ್ಞಕ್ಕು ಮುಳ್ಳರ್ |

ಪರ್ವತಪರ್ವಲೋಕಮಂ ಚಕ್ರದವೋಲಿಸೆವ ಬಿಳ್ಳಂಬುತ್ತಂಗಳಿಂದಂ ||

ಕೌಬಿಂ ಕಾದಾಟಮುಂ ಹಿನ್ನೆಗಮದುವರಮಾ ಜಾಣೀಕೈದಾಂಪರಿವರ್ |

ಜಬುತ್ತುಂಗಿಪ್ರೇವರಿಗಳ್ಳ ಮುರಹರನರಕರ್ ಸರ್ವಮಾಳ್ಜ್ಯಯರ್  
ಮಾಗಲ್ || ೨೬ ||

ಅದರಿಂದ ವಿಚಿತ್ರವೀ ಕಾಳಗವ್. ಅದೆಂತೆಂದರೆ—

ಸ್ರ || ಇಕ್ಕಣ್ಣಾಯಸ್ಸಿಗಿಯಂ ಪ್ರೇಣ್ಣದಕೆದಿಗಡಣಂ ಬೋಲ್ಲಿರಾಜಿಪ್ರ್ಯಾದುಂಮೇ |

ಣುಕುತ್ತುಂ ತಾಬೆಲೊಂದೊಂದನೆ ಕಿಡಿದರುತ್ತಿಪ್ರದುಂ ಜಾಗ್ಯನಿಂ ಬ ||

ಲ್ಲೊಕ್ಕಿಂ ಬಟ್ಟಿಪ್ರದುಂ ರೆಕೈಯೆಲರಿಸೆಂದುಂ ಶೋಭಿಸೀಯಂಬುತ್ತಂಡಂ |

ತೋಕುಂ ವಹ್ಯಸ್ತ ಸಂಧಾನವಿದಿಕದನಪ್ರಕ್ರಿಯಾ ಭಾರಂತಿಯಂತಾಂ || ೨೭ ||

ಇವರೀವರ ಕಾಳಗವ್ ಸರಿಯಾದುದು ನಿಜನೆ. ಏಕೆಂದರೆ—

ಸ್ರ || ದಟ್ಟಿಂಗೆಂಡಿಹರ ಒಲ್ಲಿಲ್ಲಿರುವಿನೆ ಬಿಡಲಾದ ಪ್ರಫಾತಂಗಳಿಂದಂ |

ಪುಟ್ಟಿಪ್ರಜ್ಞಂದಕಬ್ಜಂದಕೆದ ಸರಳತಂಡಂಗಳಿಂ ನಾಗಸ್ತಾತ್ರರ್ |

ಪಟ್ಟಿಂದನೊಂಸ್ಯನಿಂತು ಪ್ರಯಜಲಧಿಗಳ್ಳ ಘೂಣೀಪಥಾಂನಮಿಂವಾ |

ಬೆಟ್ಟಿಂಬೋಲಿಹರ ಕಲ್ಲೊಂಬೆಗಳನೆಸೆವೋಲಿಹರುಂ ಕಣ್ಣ ತೋಹರ್ || ೨೮ ||

ಜಯಂತ : ಆಹಾ ! ಕಾಳಗದ ಹೊತ್ತೆರಿತು ಎಚ್ಚಲಾದ ಶ್ರೀಕೃಷ್ಣನ ವಾರುಣಾಸ್ತ  
ದಿಂದ ನರಕಾಸುರನ ಆಗ್ನೀಯಾಸ್ತವು ಗಭರಂ ಗಳಿತವಾದಂತೆ  
ಗಳಿತವಾಯಿತು.

ಪ್ರತೀಹಾರಿ : ಅದರಿಂದಲೇ ನರಕಾಸುರನು ಸಿಟ್ಟಿಂಟಾದವನಾಗಿ ಶೂಲಾಯುಧವನ್ನು  
ಪ್ರಯೋಗಿಸುತ್ತಿರುವಂತೆ ತೀರೆರುವುದು.

ಇಂದ್ರ : (ಚಿಂತಿಯೊಡನೆ) –

ಮ|| ಸ|| ಭೃಮಿಸುತ್ತುಂ ನಾಧಿಯೊಳ್ಳಂದರ್ಗಿರಿ ಕವಣಾಯಾಸದಿಂ ವಾಸುಕಿಶ್ವಾ ||  
ಸಮಿಡಲ್ಲಟ್ಟೀಳ್ಳ ಹಾಲಾಜಲಿದುರಿಗಡಣಂ ಚೋಳ್ಳ ಲಿಪ್ಪಾತ್ಕಿರ್ಕೊಲಂ ||  
ಕ್ರಮದಿಂ ಶ್ರೀಕೃಷ್ಣನೆಚ್ಚಂಬುಗಳಿನಡಗದುದ್ದೈಗಿದಂ ಬಂದು ಇದ್ವಾ ||  
ಕ್ಷಮುಮುಂ ಸೇರ್ಫಲ್ಲಿ ಬಲ್ಲೋವ್ರ ರುಧಿರದೊಳ್ಳಿ  
ತಾನಾಗಿದತ್ತಲ್ಪವಿಂಗಳ್ || ೨೬. ||

ನಾರದ : ಈತನೊಬ್ಬನಿಗೆ ಅಲ್ಲ, ಆ ಸರಕಾಸುರನಿಗೂ ಸೇವಣಾಯಿತು ಸೇಡ; –

ಆ ಇದರಿಂದ ಮಧುಸೂದನನಾದ ಕೃಷ್ಣನಿಗೆ ಸೋವಾಗಿರಬಹುದೆಂದು ಭಾವಿ ಸುವೇನು.

ಶಾ || ಕೆನ್ನುಂಕೊಲದವೆಕ್ಕಿನಿಂ ಕೆರಳಕೃಷ್ಣಂ ಬಿಟ್ಟಿ ಬಾಳಂಗಳಂ |  
ಬನ್ನುಂಬಟ್ಟು ಧರಾಸುತ್ತಂ ಪ್ರಣಗಣಾಕಾರ್ಯಂತಂಗನಾಗೌಪ್ಯಂ ||  
ತನ್ನಿಂ ಪೀಡಿತನಾದ ನಿನ್ನಪ್ರಕಟಕ್ಕೆಧ್ರಾಗ್ನಿರಕ್ತೇಂಗಳೊಳ್ಳೆ |  
ವನ್ನುಕರ್ಣಗಳೊಳ್ಳಂ ಹ್ರೋಣಕ್ಕೆಯೆನಗುಂಬೀಂಬಿನಂ ಇಕ್ರನೇ || ೨೦ ||

ಪ್ರತೀಹಾರಿ : ಪ್ರಾಜ್ಯನೇ! ಇವನಾವನು! ಸೋಗಸಾದ ಹೊಸ ಹೋಡದ ಶಬ್ದದ ಹಾಗೆ ಚಲುವಾದ ರಬ್ಬಪ್ರೋಂದು ಕೇಳಿಸುವುದು. ಮರಳಯಾರ ಸಂಭಾವ ಇವೋ ವಿಚಾರಿಸಿರಿ. (ಎಲ್ಲಿಯೂ ಸಂಭ್ರಮದಿಂದ ಕೇಳುವರು.)

(ತೆರೆಯಲ್ಲಿ)

ಕೃಷ್ಣ : ಎಲಾ, ದುರುಳ ಸರಕನೇ! ನಿನ್ನ ಇಷ್ಟನೇನಾಡರೂ ಇದ್ವರೆ ಅಡನ್ನು ಬೇಗನೆ ಮಾಡಿಕೊಳ್ಳುವನಾಗು. ಏಕೆಂದರೆ; –

ಕಂದ || ಒರ್ಕಣೆಯಿಂಬಿಲ್ಲ ಪಳವಿಗೆ |  
ಯಿರ್ಕಣೆಯಿಂ ಮುರರಿಂದೊತಂ ನಾಲ್ಕುಂ ||  
ಪೆಕ್ಕಂಡುರೆಗಳು ಮಂಡಿಯಲ್ಲಾ |  
ಕರ್ಕರನುಚ್ಛಕ್ರಮುಳದ ಶಿರಮಂತರಿಗುಂ || ೨೧ ||

ಇಂದ್ರ : ಯಥಾರ್ಥವು. ಈ ಕೃಷ್ಣನಿಂದ ಪ್ರೇರಿಸಲ್ಪಟ್ಟು ಕಡುಕಾಯೈನ್ನಂದಿ ಪ್ರಬಲಾಸ್ತವನ್ನು ಪ್ರಯೋಗಿಸಿದನು. ಅದರಿಂದ ಈಗಲಾದರೆಯೇ; –

ಮ|| ಸು|| ಕುದಿಕುಂ ವಾರಾಶಿಗಳ್ಳಾನಡುಗುಗುಮಂಜಲಂಗಳ್ಳುಲಿಕ್ಕುಂ ಧಣೀಂ |  
ಗೊಡಗಿತ್ತುಸ್ತಂಭನಂ ಸುಟ್ಟುಗುಮುಡುತ್ತಿದ್ದಿಗ್ಗಂತ್ತಿಗ್ಗಂತ್ತಿಗ್ಗಂ

ಮೇಣ ||

ಉದಿಗುಂಬಾನಿಂದಿ ಮಾರ್ಪಾಶ್ವಗಣಮುಮಿದೊಬರಹೈಂದ  
ಮಾದತ್ತುಭಗ್ಗುಂ |

ಪುದಿನಾರಾಯಣಾಪ್ತಜ್ಞಲನಮರಿಗಳಿಂದಿಂಬ  
ಪ್ರೇರ್ತೀರುತ್ತಿಕುಂ || ೮೨ ||

ನಾರದ : (ಆಶ್ಚರ್ಯದೊಡನೆ) ನೋಡ;-

ಕಂದ || ರಂಜಿಸುವಂ ಕೃಷ್ಣಂ ನರ |

ಕಂ ಜತೆಗೊಳಿಸಿದ ನಿಜಾಸ್ತಮುರೀಕಟ್ಟಿದೊಡಂ ||

ಮುಂಜಾವದೆ ಭಾಸ್ಯರನನಿ |

ಉಂ ಜತೆಗೊಳಿಸಿದ ನಿಜಪ್ರಭೇಯನೊಂದಿದವೇಲ್ || ೮೩ ||

ಇಂದ್ರ : ಆದರೆ ಆ ರಕ್ಷಸು ಮಾಡಿದವನೇ ಸರಿ.

ಜಯಂತ : ಇಲ್ಲ ಇಲ್ಲ, ಇವನಾವೇಲೇ ರಾಕ್ಷಸಮಾಯಿಯನ್ನು ಪ್ರಕಟಿಸುವನು.

ನಾರದ : ಮಾಯಾಪ್ರಕಬನಕೆ ಅವಕಾಶವು ಇವನಿಗೆಲ್ಲಿಂದಾಗುವುದು? ಏಕೆಂದರೆ;-

ಶಾ || ಕಲ್ಪಾಂಶೋಗ್ರನ ಕಾಲಭೈರವನ ಫಾಲಾಕ್ಯುಗ್ನಿಯೋಳ್ಳಿತಾ |

ನಲ್ಪಜ್ಞಾಲೀಗಳಂತಿ ಭೀಕರಮಹಾಶೋಪತ್ಯಮಂ ಕೃಷ್ಣ ಸಂ ||

ಕಲ್ಪಾಂಶವನುಂ ವಿಜ್ಯಂಭಣಮುನುಂ ತಾಳ್ಳಿಪರ ಚಕ್ರಾರ್ಯುಧಂ |

ಬಲ್ಪಿಂಕೊರ್ವಿದನಂಧರಾತನಯನಂ ಪ್ರಲ್ಲಿಂಜೋಲೇಸುಟ್ಟಿದ್ದೆ || ೮೪ ||

ಇಂದ್ರ : (ಸಮವರ್ಥದಿಂದ) ಎಂತಿದು? ಇವನು ಒದುಕಿದೆ ಸಮಯದಲ್ಲಿ ಹೇಗೆಯೋ ಹಾಗೆಯೇ ಸತ್ತಿರುವೀಗಲೂ ನನ್ನ ಮನಸ್ಸು ಕಳೆವಳಿಸುವುದು.

ನಾರದ : ಇದು ತಕ್ಷದೇ ಸರಿ. “ನುರಣಾತಾನಿ ವೈರಾಣಿ” ಎಂದು ಪ್ರಮಾಣ ವಿರುವುದಲ್ಲವೇ? (ತೆರೆಯ ಕಡೆ ನೋಡಿ) ಆಹಾ, ಈ ರಾಕ್ಷಸಿಂದ ಏನು ಸಕ್ಕತವು ಮಾಡಲ್ಪಟ್ಟಿರುವುದೋ? ಏಕೆಂದರೆ;-

ಕಂದ || ಪೀರಭೈರವುಕಣವದಿಂ ನಿ |

ಮುಂದೆಂಜಿಪುಂಜಮೋಂದು ಬಂದಿಹರಿಯೋಳ್ಳ ||

ಖರನಾರೀಕರವಿಚ್ಯುತ |

ಹುಂಚಂದನರೀಣಾಗಳಪ್ರೇಲುರೆಮುಳ್ಳಿದುದ್ದೆ || ೮೫ ||

ಇಂದ್ರ : ಈ ಮಂಗಳ ವಾದ್ಯ ಶಬ್ದಂಗಕ್ಕಿಲ್ಲಿಂದ ಬಂದುವು?

ಪ್ರತೀಹಾರಿ : ಜೀಯ, ಒಡೆಯನೇ! ನರಕಾಸುರನ ತಾಯಾದ ಭೂದೇವಿ ಶ್ರೀಕೃಷ್ಣನಿಗೆ ಶರಣಾಗತಿಯಾಗಿ ಪ್ರಿಯವಾಕ್ಯಗಳನ್ನು ಹೇಳಲು ಶ್ರೀಹರಿ ನರಕಸಿಂಹಾ ಸನದ ಮೇಲೆ ಭಗದತ್ತನಿಗೆ ಸಟ್ಟಿಗಟ್ಟಿದನು.

ಇಂದ್ರ : ಪುಸಿಯಲ್ಲ, ಈ ಕಾರಣದಿಂದಲೇ ಈ ಧ್ವನಿಯುಂಟಾಲ್ಪಿತು.

ಉಚ್ಚಿ : ಶ್ರೀಜ್ಞನೇ! ಭಗದತ್ತನು ನರಕನ ಮಗನೇ?

ಇಂದ್ರ : ಆಮೇಲೆಯಿನು?

ನಾರದ : ಅದೊಂದು ಕಾರಣದಿಂದಲ್ಲ, ಇನ್ನೇನೆಂದರೆ ನರಕ ಕತ್ತಲಾದ ಕೃಷ್ಣನ ದ್ವಾರಕಾಪ್ರಯಾಜದ ನಿರ್ವಿಶ್ವವು ಉಂಟಾಗಿದೆ.

ಜಯಂತ : ಈಗಲೇ ಈ ಕೃಷ್ಣನು ಕೃತಕೃತ್ಯನಾಗಿ ಒಂದನ್ನಲ್ಲವೇ?

ಇಂದ್ರ : (ಸಂತೋಷದಿಂದ) ಆದರೆ ಆತನ್ನು ನಾವು ಅನುಸರಿಸಬೇಕು.  
(ಬಳಿಕ ಶ್ರೀಕೃಷ್ಣನು ಪ್ರವೇಶಿಸುವನು.)

ಕೃಷ್ಣ : ಎಲ್ಲೇ ದಾರುಕನೇ! ಕಾದುಗಳನ್ನು ಬೇಗನೆ ನಡೆಯಿಸು, ಹಗಲೂ ಹಣ್ಣು ದಂತಿದೆ, ಎಂತೆಂದರೆ; —

ವೃತ್ತ || ನಾಂಕೊಂದ ದ್ಯುತ್ಯರುತೆ ತನ್ನ ಯಬಿಂಬವುಂ ಸೀ |  
ಕ್ಷೂಂಕೆಪ್ರವೇಶಿಸ್ತೋದಳ್ಳರುಜಾಂಬುವೆಂಬ ||  
ನ್ನೂಂಕೆಂಬಿಸಿಲ್ಲ ಗನಮಂ ಬಳಿದೊಪ್ಪೆಸೂರ್ಯಂ |  
ತಾಂಕಷ್ಟುದಿಂ ದವಕನೆಂಬಪ್ಪಾಶಸ್ತಮಿಪ್ಪಂ || ೮೯ ||

( ದಯೆಯೊಡನೆ )-

ತ || ಜರನುಶ್ಯಲದ ಕೃಂಗಡೊಳ್ಳವ ಸಾಂತಮೆಂಬ ಕಿರಾತನೋ |  
ಲ್ಲಿರೆ ಪೆಬಿಲೆ ಬೀಸಲಾಖಗ ರಾಜನುಂ ಮೃದುರಶ್ಮಿಯು ||  
ತ್ವರೆದಿಸಂಯುತನಾಗಿ ಜೀಷ್ಣೆಯಡಂಗಿ ಪ್ರೇದವನಾಗೆನ |  
ತ್ವರದೊಳಂಜಿ ಖಗಂಗಳಂಸನೆರಿಗೂಡುಗಳ್ಳಿದೂಪಾರುಗುಂ || ೯೦ ||

ಸತ್ಯಭಾವಿ : ಕುದ || ನೇಸಿರಮುದಿಬಿಸಿಲೆಂದುರೆ |

ಪೂಸಲ್ಪಟ್ಟಿಲ ಗಿರಿಗಳುಂ ತಾಳಿ ಕುಂ ||  
ಅನಿಸೆಲ್ಪಿದ ಮೇಲೆ ನಿ |  
ಪಾಸುರ ಮೇರುವಿನ ಕಾಂತಿಲಕ್ಷ್ಯಯಸೀಗಳ್ || ೯೧ ||

ಪ್ರತೀರಾರಿ : ಜೀಯ, ಪ್ರಭುವೇ! ಶಾರದ್ವಿರದ ಸಮಾನವಾದ ಶರಿರವಾಂತ ರಾಯ ನಾವನೋ ಒಬ್ಬನು ಬಂದು ಸ್ವೀಕ್ಷಣೆನ್ನು ಕರೆದುಕೊಂಡು ಬರುತ್ತಿರುವನು.

ಇಂದ್ರ : ನಿಜವು, ದ್ವಾರಕಾಪ್ರರದ ಸಮಾಪದ್ಲಿ ಸಂಚರಿಸುವ ಶ್ರೀಕೃಷ್ಣನು ಬಲ ರಾಮನಿಂದ ಸ್ವಾಗತಿಸಲ್ಪಟ್ಟಿನು. ಅದರಿಂದ ನಾವೇ ಆತನಿಂದಹಂಚಿಗೊಂಡ ವರಾಗಿ ನಮ್ಮ ನಗರಿಗೆ ನಡೆವುದು. ( ಎಂದು ಶ್ರೀಕೃಷ್ಣನ ರಥದ ಬಳಿಗೆ ಇಂದ್ರನೆಯ್ತರುವನು.) ಭಗವಂತನೇ ಇಂದ್ರನು ನಮಸ್ಕರಿಸುತ್ತಿರುವನು.

- ಕೈಷಣ : ಇದಿರಾಳಿಲ್ಲದನನಾಗೈ.
- ಇಂದ್ರ : ಭಗವಂತನೇ ಅನುಗ್ರಹಿಸಲ್ಪಟ್ಟಿನು.
- ಕೈಷಣ : ಈ ರನ್ನದ ಕುಂಡಲಗಳನ್ನು ಇಡಿತಿದೇವಿಯವರಿಗೆ ಸಮರ್ಪಿಸು.
- ಇಂದ್ರ : (ಅಕ್ರಮೀಯಾಡನೆ) ಮಹಾಪರಸಾದವು (ಎಂದು ಕೈಕೊಂಬನು).
- ಕೈಷಣ : ಇನ್ನೇನು ಪೀರಂಪನ್ನು ಹಾಡಬೇಕು ?
- ಇಂದ್ರ : ಇನ್ನೂ ಮಾಡತಕ್ಕದಿದೆಯಿ ? ಏಕೆಂದರೆ; —

ಶಾ || ದುವಾರರಂ ರಣದಲ್ಲಿ ತನ್ನರಯುತಂ ಸವಾರಸುರಾನಿಕಮುಂ |  
ಗವಾರಂಧಂ ನೆರಿಸಂಹೃತಂ ನರಕನಾಪೂರವಾವನರಸ್ವಾಮಿಯುಂ ||  
ಗೀವಾರಂಜಾಂಬೀಯ ದುಃಖಪಟ್ಟಿ ಪಡೆಯಲ್ಲಿವಾರಂಜಮಂ ನಿಸ್ಮಿನೇ |  
ಸವಾರಭಿಷಿತಮಸ್ತದೀರ್ಯಮೆಣಿಸಲ್ಪಟ್ಟಿಬ್ಬೆ || ೮ ||

ಆದರೂ ಭರತವಾಕ್ಯವು ಹೀಗಾಗುವುದು; —

ಶಾ || ಶ್ರೀಮಂತರ್ಯಾಯ ಸಾಂಖ್ಯಯುಕ್ತಮತಿಗಳ್ಳ ಪ್ರಾಭಾಕರಶ್ರೀಯುಕರ್ |  
ಭಾಮತ್ಯಲ್ಲಿಸಿತರ್ ಸದಾವಿವರಣಪರಜ್ಞರ್ ಸುಚಿಂತಾಮಂಣಿ ||  
ಶ್ರೀಮಾನ್ಯರ್ ಸುಯಕರ್ ಸುತಂತ್ರಿಸುಷಣರ್ ಲೀಲಾವತೀ ಸ್ವೇಮರಾ |  
ಗಾಮೋದಂಬಡುತಿಕೆವಿಪ್ರರುಮಿಳಾಪಸಿಂತ್ಯ ಭವ್ಯೇತ್ಸವರ್ || ೯ ||

ಚಂ || ಪಡೆದು ಸುದರ್ಢನ ಸ್ಥಿತಿಯನಾಪಡೆಯಲ್ಲಿಯೋ ವಾಡೆಯಲ್ಲಿಂದೋ |  
ಮೃದುತರದಬ್ಜವುಂ ನಲಿದು ಪ್ರೋಂದಲೆಯಲ್ಲಿಯೋ ಪ್ರೋಕ್ಷಳಲ್ಲಿಂದೋ ||  
ಮುದದಿನೆ ಶ್ರೀರ್ಯನಾಂತೇಸಿದರೊಳ್ಳು ರಳಲ್ಲಿಯೋ ವಕ್ಷದಲ್ಲಿಂದೋ |  
ಪದುಳಿಮನಾಂತು ಲೋಕಪಿದುವರ್ತಿತ್ವಕೆ ದೇವನಿನಾವನೇವಿನಿಂ || ೧೦ ||

ಇಂತು ಕಣಾರ್ಥಿಕ ನರಕಾಸುರ ವಿಜಯವಾಚೋಗಂ  
ಕನ್ನಡಿಸಲ್ಪಟ್ಟಿ ಮುಗಿದು.

ಕಂ || ಮಾಪೂರ್ಣಿಸಿನಂತೆ ಕನ್ನಡಿ |  
ಸಿಂಹಕೃತಿ ಪುಂಜಮಾದುದೇತತ್ವವಿಯಾ ||  
ತಪರತ್ವಾರನೆಯಬ್ಜಂ |  
ಬರ್ವಂ ದಸಿತಮನಮಾಯ್ಯಮೇಶನ ಪದದೊಳ್ಳ || ೧೧ ||

## ಕರ್ನಾಟಕ ವಿದ್ಯಾವಂಧನಕ ಸಂಸ್ಥೆ, ಧಾರವಾಡ

### ೧೫ ಪುಷ್ಟಿಗಳ ಪ್ರಕಟಣೆ

೧	ಪಂಡಿತರಾಜ ಜಗನ್ನಾಥ	...	೩-೦೦
೨	ಕನ್ನಡಿಗರ ಜನ್ಮಸಾಧನಕತೆ	...	೩-೦೦
೩	ಕರ್ನಾಟಕ ನರಕಾಸುರ ವಿಜಯ ವಾರ್ಯಾಹೋಗಂ	...	೪-೦೦
೪	ಕರ್ನಾಟಕ ಕಥಾಸರಿತಾನ್ನಿಗರ	...	೬-೦೦
೫	ಶೌಯ್ಯಸಾಗರ	...	೬-೦೦
೬	ಕನ್ನಡವಾತು ತಲೆಯೆತ್ತುವ ಬಗೆ	...	೩-೦೦
೭	ಕಾಲಿದಾಸ ಚರಿತ್ರ	...	೬-೦೦
೮	ಕರ್ನಾಟಕ ಯುಯಾತಿ ನಾಟಕಂ	...	೮-೦೦
೯	ಮೋಹನೀ ಅಧವಾ ನಿಂದಕರ ನಡವಳಿ	...	೧೦-೦೦
೧೦	ಭಾರತೀಯ ವಿದ್ಯಾಷಿಯರು	...	೮-೦೦
೧೧	ಶೈಯಃಸಾಧನ	...	೮-೦೦
೧೨	ಗೃಹವೈದ್ಯಕವು	...	೮-೦೦
೧೩	ಇಸೋಪನ ಚರಿತ್ರ	...	೩-೦೦
೧೪	ವಿದ್ಯಾರಣ್ಯ ಸ್ವಾಮಿಗಳು	...	೧೦-೦೦
೧೫	ನರಗುಂದದ ಬಂಡಾಯು	...	೧೦-೦೦

